

ಕಾಶನ ಯೋಜನೆಯ ದ ಅಧಿಕ ಸಹಾಯಾದ್ಯಂ ಪ್ರ

ಪುರಂದರದಾಸೇರೆ ಪದೋಕುಲ

ಅನುವಾದೋ.

ಡಾ। ಕಚ್ಚಿನಾಲೆ ವಸನ್ತ ಭಾರದ್ವಾಜ

obinale Vasantha Bharadwaja, Sathyaprasada
Kabbinale, Karkal Taluk. Published by P
hana, Kabbinale, Karkala Taluk.-576 112.

Publication : 1999.

: vi + 74

Rs. 30/-

Rights Reserved.

*Book is published with the Financial Assi
Tirumala Tirupati Devasthanams under the
scheme 'Aid to publish Religious Books'*

ಮಾನ್ಯ ತುಳುವೆ. ಏನ್ನು ಉರು ತುಳುತ್ತ ಉರು. ಏನ್ನು ನಾನು ಪ್ರಯೋಗಿಸಿ ತುಳುತ್ತ ಪಾತೇರ. ಅಂಚಾದ್ ತುಳುಟು ಕೆಬಿಡು ಹಂಡೆ ಏಕೆ ಭಾರ್ತೆ ಸಂತೋಷ. ಶಾಲೀಗ್ ಪ್ರೋವೊಂದಿನಾಟಕೊಲೀಗ್ ಪದ್ದ ಬರೆಯಿರೆ ಸುರು ಮಲ್ಲಿ. ಉರುಡು ಎಂಬು ಮೆಚ್ಚಿಕೆ ತಿಕೊಂಡ್. ಅಂಚೆನೇ ಎಂಕ್ಕೆ ಉರುಡು ನಡುಸುತ್ತಿರುತ್ತೇನೆ ದಾಸೆರೆ ಪದೊಕುಲೆನ್ ತುಳುಕು ತ್ತೊ ಪಣೆಯಿರೆ ಸುರುಮಲ್ಲಿ. ಅವುಲಾ ಜನೊಕು ಕುಶಿ ಕ್ಕೆ ನಲಿಕೆದ್ದು ತುಳು ಪದೊಕುಲು ರೈಸರೆ ಸುರು ಆಯಿತ್ತೆ ದಾಸೆರೆ ಪದೊಕುಲೆ ತುಳು ಅನುವಾದೊ ವರೊಂದು ತುಳುತ್ತ ಬೆನ್ನಿ ದುಂಬು ದುಂಬು ಸಾಗೊಂಡ್.

ಎಮಾರ್ ಇರ್ ವಸೋ ದುಂಬು ತಜುಮೆ ಮಲ್ಲಿರೆ ಸುರುಪ್ರರಂದರ ದಾಸೆರೆ ಪದೊಕುಲು' ಇತೆ ಪ್ರಸ್ತುತ ಆವೊರ ದಾಸೆರೆನೆ ಪ್ರಸಿದ್ಧ ಪದೊಕುಲೆನ್ ಮುಲ್ಲಿ ಅನುವಾದೊ -ಸಾಹಿತ್ಯ-ಅಧ್ಯಾತ್ಮ ಮೂಳೆ ಹಿಜರ್ ದ ಈ ನೆಯ್ಯೆನ್ ಅನ್ವಯ ಸುಲಭೊದ ಕೆಲಸ ಅತ್ತ್. ರಾಗ-ತಾಳ-ಭಂದಸ್ಸೊಡ್ ಸಾಲ್ ದ ಭಾವೊನು ಉತ್ತೇ ಉದ್ದೋದ ಗೀಟೊಡ್ ಬೆನ್ನಿ ಪಣ್ಣಿನವ್ಯ ಪತೋ ಸತ್ಯ ಕಷ್ಟ ಆಪ್ಯಂಡು. ಆದಿಪೂರ್ಸೋ ಪ್ರಾಸ್ತು ಹೊಂದುಜ್ಞಿ; ಅಂತ್ಯಪೂರ್ಸೋ ಹೊಂದೊಂಡ ಆಗಿ. ಗಣಿಯಮೊ ಸರಿ ಬತ್ತೊಂಡ ಮಾತ್ರ ತಾಳೊಗು ತಿಕೆ ರು

ಜನೋಲಾ ತಂಕ್ತೇನನೇ ಪಂಡಾದ್ ಎಣ್ಣೊಲಿ. ಅಂಚಾದ
ಭಾಷೆಗ್ ಹೊಂದಿಕೆ ಆಪಿನಂಚಿನ ಕೀರ್ತನೆಲೆನ್ ಮಾತ್ರ
ಉದ ಮಲ್ಲದೆ. ದಾಸಸಾಹಿತ್ಯೊದ ಗತ್ತ ಗಾಂಧೀಯೋ
ಪದಪ್ರಯೋಗೊಲೆನ್ ಏತೋ ಕಡೆ ಅಂಚನೇ ಒ
ಬಾಯಿನಾತ್ ತುಳು ಸಂಸ್ಕೃತಿಕ್ ಒಪ್ಪುನ ಪರಿಭಾಷೆನ್ ಬಳಸ್ತೆ
ಉದ ಸೌಕರ್ಯೋಗು ತುಳುತ ಬೇತೆಬೇತೆ ಪ್ರಭೇದೊಲೆನ
ಲಾ, ಎನ್ ಹೆಚ್ಚಿದ ಸುತ್ತಮುತ್ತದ ತುಳುನೇ ಹೆಚ್ಚಾದ್ ಉ
ನೆ. ತುಳುವರ್ ಎನ್ ಈ ಪ್ರಯತ್ನಾನು ಮೋಕ್ಷದ್
ನ ಬಯಕುವೆ.

ರುಪತಿ-ತಿರುಮಲೆ ದೇವಸ್ಥಾನೊಲೆನ ‘ಧಾರ್ಮಿಕ ಪ್ರಸ್ತುತ
ನೆಡ್’ ಈ ಪ್ರಸ್ತುತ ಚೊಲ್ಲುಗು ಬರೊಂದುಂಡು.
ಸೇರನ ಮೋಕೆದ ತಿರುಪತಿ ಶ್ರೀನಿವಾಸದೇವರೆನ ಅನುಗ್ರ
ಾ, ದೇವಸ್ಥಾನೊದ ಆಡಳಿತಾಧಿಕಾರಿಗ್ ಎನ್ನೂ ಸೊಲ್ಲೆ
ಈ ಈ ಪ್ರಸ್ತುತೆಗು ಪೊಲ್ಯುದ ಬೆರಿಪಾತೆರ ಬರೆಯಿನ ಪ್ರಸಿ
-ಸಂಶೋಧಕೆರಾಯಿನ ಶ್ರೀ ಪಿ. ವೆಂಕಟರಾಜ ಪ್ರಣಂಬತ್ತ
ಪ್ರಖ್ಯಾತ ಸಂಗೀತ ವಿದ್ವಾಂಸೆರಾಯಿನ ಶ್ರೀ ವಿದ್ವಾಭೂಪಣದ್ರ
ದಿಂಜಿನ ಸೊಲ್ಲೆಲ್ಲ. ಮುಖಪ್ರಣತ್ತೋ ರೇಖಾಚಿತ್ರ

ಪದ

- * ಗಜವದನ ನಟ್ಟುವೇ
- * ಯಾದವ ಯೀ ಬಲ
- * ಮೆಲ್ಲಿ ಮೆಲ್ಲಿನೆ ಬತ್ತೆನೆ
- * ಗುಮ್ಮನ್ ಲೆಪ್ಪಡಯು
- * ಇಲ್ಲದುಲಯಿ ಗೊಬ್ಬು
- * ಆಯಿನ ಪೂರಾ ಎಡ್ಡೆನೇ ಆಂಡ್
- * ಪೂ ಕೊನಪಿನಾಯನಡೆ
- * ಓ ಕೃಷ್ಣ ಪ್ರೋವಡಪ್ಪು
- * ತೂದು ತೂದು ಈ ಎನ್ನ
- * ನಿನ್ನ ಧ್ಯಾನೇಶು ಯಾನ್
- * ಯಾನ್ ಮಲ್ಲಿನ ಕರ್ಮ
- * ದಾನಯ ಮಲ್ಲಿ ಯಾನ್
- * ಉಂದು ಭಾಗ್ಯ ಉಂದು ಭಾಗ್ಯ
- * ಆಚಾರ ಇಪ್ಪಂದಿ ನಾಲಯಿ
- * ನಾರಾಯಣ ಪಣ್ಣರಾವಂದಾ
- * ಕರುಣಾಕರೆ ಯೀ ಪನ್ನನಿ ದಾಯಿಗ್
- * ಅಂಬಿಗೆ ನಿನನೇನ್ ನಂಬಿಯೆ
- * ಈ ತರತ ಪ್ರೋಲ್ರೂ
- * ಬಿನ್ನಯೇಂಗು ಬಾಯಿಜ್ಞಿ
- * ಮಾತನ್ನಾ ತೆರಿದೆ ಪನ್ನರತ್ತೆ

ತ್ವಾಂದು ಕರುತ್ತಾನಿಧಿನ್‌
ಕೊರುಬೇಗ ಎಡ್ಡೆ ಮತಿ
ಪಾಲಿಪಮ್ಮು ಮುದ್ದು ಶಾರದಾ
ರಾಮು ರಾಮು ಪಟ್ಟೆಯ
ನೀಬುಡ ಈ ದೇಹ ನಿತ್ಯೋ ಅತ್ಯೋ
ದಾನೆ ಬರೆಯೂ ಬ್ರಹ್ಮ
ಬಾಲೆನ್ ತೂಯರ್
ಪ್ರಲ್ಯೋರೆ ಲಕ್ಷ್ಮಿ ಗೋವಿಂದ ಪಟ್ಟೆ
ಧಾನೆ ಮಲಾಯಮ್ಮು ಓ ರುಕ್ಷಿಣೀ ಸ್ತೋತ್ರ
ಚಿಂಡಾಂಡದುಲಯಿದ ಕಂಡನನ್ ತೂವಂದೆ
ಸುಲಭ ಪ್ರಜೆನ್ ಮಲ್ಲಿ
ನಿನ್ನನೇ ನಂಬಿಯೇ
ಗೋಬಿನ ಭಾಗ್ಯ ಉಂದು
ಡಂಗುರನ್ ಸಾರ್ಥಳೆಪ್ಪೆ
ಬುಡಯೆ ನಿನ್ನ ಪಾದ
ಮುಯ್ಯಾಗ್ ಮುಯ್ಯಾ ತೀರ್ಣಾಂಡ್ ಸ್ತೋತ್ರ
ಎಂಬ ಬರೆತ್ವಾಂಡೊ ಪ್ರಾಬೀನೋಡು
ಕಲಿಯುಗೊಟು ಹರಿನಾಮನ್ ನೆನೆತ್ವಾಂಡ್
ಮಾನವ ಜನ್ಮ ಮಲ್ಲಿಗೆ
ತಾದಿ ಒಮ್ಮೆ ಪಟ್ಟೆ
ಬದುಕಿಯೆ ಬದುಕಿಯೆ
ನಿಂಬೆಂದು ನಿಂಬೆ ಸ್ತೋತ್ರ

ಗಜವದನ ನಟಪ್ಪುವೆ

(ಗಜವದನ ಬೇಡುವೆ)

ರಾಗ- ಧನ್ಯಾಸಿ; ಆದಿತಾಳ

ಗಜವದನ ನಟಪ್ಪುವೆ | ಗೌರಿನ ಮಗ

ಗಜವದನ ನಟಪ್ಪುವೆ

ಶ್ರೀಜಗ ಗುರಿಕಾರ ಸುಜನ ಸೌಕಾರ

ಪತ್ರಾದ ಪಾಶಾಂಕುಶ

ಪರಮ ವಿಘ್ನೇಶ

ಮಿತದ ಎಲಿತೆಮಿತ್ರ

ಮುನಿಜನ ಮುತ್ತು

ಆದರೂ ಮೋಕೆಡ್ರಾ

ಪಾದನ್ ತೋಡಲ

ಸಾಧು ಸಜ್ಜನೆರೆಗ್ರಾ

ಯಾದವ ಯೀ ಬಲ

(ಯಾದವ ನೀ ಬಾ)

ರಾಗ- ಕಾಂಭೋದಿ; ಏಕತಾಳ

ಯಾದವ ಯೀ ಬಲ ಯದುಕುಟುಮೊದ ಶೋಡಿ
ಮಾಧವ ಮಧುಸೂದನ ಬಲ್ಲ

ಸೋದರ ಮಾಮನ್ ಮಧುರೆಡ್ ಶೇರಿನ, ಯ-
ಶೋದನ ಶುಂದರಿ ಯೀ ಬಲ್ಲ

ಕಾರ್ಡ ಗೆಜ್ಜೆ ಗುಲುಗುಲು ಪಟ್ಟೋಂದು
ಜೋರುಡು ಶೋಳಣ್ ಉರಿತೋಂದು ।

ಪಾರ್ಡ್ ಚಿಂಕೋಲು ಬುಗುರಿನ್ ಗೊಚ್ಚೋಂದು
ಉರುದ ಜೋಕುಲೆನೊಟ್ಟುಗು ಬಲ್ಲ

ಶಂಖ ಉಕ್ಕೋನು ಕೈಟ್ ಪಟ್ಟೋಂದು
ಬಿಂಕೊಡೆ ಕುಟ್ಟೋಂದು ಈ ಬಲ್ಲ ।

ಕಣಗಿಷ್ಟೋ ಅಸಲೆಹೆನ್ನಾರಾಂತ್ರ

ಮೆಲ್ಲಿ ಮೆಲ್ಲಿನೆ ಬತ್ತೆನೆ

(ಮೆಲ್ಲಿ ಮೆಲ್ಲಿನೆ ಬಂದನೆ)

ರಾಗ- ಹೋಹನ; ಅದಿತಾಳ

ಮೆಲ್ಲಿ ಮೆಲ್ಲಿನೆ ಬತ್ತೆನೆ | ಗೋಪ್ಯಮೃ ಕೇಣೆ |
ಮೆಲ್ಲಿ ಮೆಲ್ಲಿನೆ ಬತ್ತೆನೆ
ಮೆಲ್ಲಿ ಮೆಲ್ಲಿನೆ ಬತ್ತಾದ್, ಗಲ್ಲಿಗು ಮುತ್ತು ಕೊ
ಕುಲ್ಲಂದೆ ಪಾದ್ರಾಪ್ರೋನ ಕಳ್ಳಾಗ್ ಬುದ್ದಿ ಪಣ್ಣೆ ||
ಪೇರ್ ಮಾರ್ಗಾ ಪೋಯಿನೇ | ಈರೆನ ಮಗೆ
ಕಾರ್ಗಡ್ಲಿನ್ ಕಟ್ಟಿನೇ ||
ಪೇರ್ ಸುಂಕೊನು ಕೇಣ್ಣಾ, ಮಾರ್ ಕೋಲುನು ಪತ್ತಾ

ಗುಮ್ಮನ್‌ ಲೆಪ್ಪಡಯು

(ಗುಮ್ಮನ ಕರೆಯದಿರೆ)

ರಾಗ- ತೋಡಿ; ಚಾಪ್ತತಾಳ

ಗುಮ್ಮನ್ ಲೆಪ್ಪಡಯು | ಅಮ್ಮ ಈ
ಗುಮ್ಮನ್ ಲೆಪ್ಪಡಯು
ಗುಮ್ಮನ್ ಲೆಪ್ಪಡ ದಮ್ಮಯ್ಯ ಪಾಡುವೆ
ಮಮ್ಮ ಉಣಿ ಇತ್ತೆ ಅಮ್ಮ ಬುಲ್ಲುಜಿ ಯನ್ ||

ಪೋಣ್ಣಲಿಪ್ಪನ ಬದಿಕ್ಕೊ | ಪೋದು ಅಕ್ಕಾಲೆ
ಕಟ್ಟಾ ಮುಚ್ಚಿಜಿ ಕಡೆಕ್ಕೊ ||

ಅಣ್ಣಗ್ಗ ನೆರಯಿನೆ ಕಿನ್ನಿಗ್ಗ ದರ್ಫಯೆ
ಬೆಣ್ಣೆ ಕೇಣಯೆ, ಸೇಡಿ ಮಟ್ಟಾ ತಿನಯೆ ತೂಲ
ಪೋವಯೆ ಗುಯೆಲ್ಲಾದಡೆ | ಅಮ್ಮ ಯನ್
ಆ ವೃಷ್ಟಿಲೆಡ ಗೊಬ್ಬಯೆ ||

ಇಲ್ಲದುಲರ್ಯಿ ಗೋಬ್ಬು

(ಮನಸೆಯೊಳಗಾಡೋ)

ರಾಗ- ಪಂತುವರಾಳಿ; ಅಷ್ಟತಾಳಿ

ಇಲ್ಲದುಲರ್ಯಿ ಗೋಬ್ಬು ಗೋವಿಂದಾ | ಬದಿ
ಇಲ್ಲಿಲೆಗ್ಗೊ ದೇಗ್ಗೊ ಪ್ರೋಪ ಮುಕುಂದಾ

ನೆಸಲ್ಲಾಗ್ಗೊ ಬೊಟ್ಟಿನು ದೀಪೆ | ಅಚ್ಚೆ
ಪ್ರೋಸಬೆಣ್ಣೆ ಕೃತ್ತೋದ್ದಾ ಕಜ್ಜಾಯ ಕೊಪೆ |
ಕುಸುರಿದಾಭರಣಾನ್ನ ದೀಪೆ | ಬಾಲೆ
ಪಸಾದ್ದಾ ನಲಿಪೆ ನಿನ್ನ ಪ್ರೋಲುರ್ನು ತೂಪೆ

ಅಣ್ಣೆ ಆ ಬಲರಾಮ ಬೆರಿಯೆ | ಈ
ದಿನ್ನೆ ಬೊಟ್ಟಿ ಬ್ಯೇಲ್ ತಿರುಗುನಿ ಸರಿಯೆ |
ಪ್ರೋಣ್ಣಲು ದೇಗ್ಗೊಯ ಬರಿಯೆ | ಎನ್ನ
ಬಿನ್ನಯೋನೂ ಈ ಕೇಣ್ಣಾಲ ಹರಿಯೆ

ಆಯಿನ ಪೂರಾ ಎಡ್ಡೆನೇ

(ಅದದ್ದೆಲ್ಲಾ ಒಳ್ಳಿತೇ ಆಯ್ಯು)

ರಾಗ- ಪಂತುವರಾಳಿ; ಆದಿತಾಳ

ಆಯಿನ ಪೂರಾ ಎಡ್ಡೆನೇ ಆಂಡ್

ನಾ- ರಾಯಣ ದೇವರೇ ಪೂಜೆಗ್

ಬೋ- ಡಾಯಿನ ಸಂಪತ್ತಾಂಡ್

ದಂಡಿಗೆ ಬೆತ್ತೊ ಪತೊಣರೆ ಯಾನ್

ಮಂಡೆ ಬಗ್ಗದ್ ನಾಚೊಂದಿತ್ತೆ

ಕಂಡಿತ ಬುಡೆದಿನ ಸಂತತಿ ಹೆಚ್ಚೆಂಡ್

ದಂಡಿಗೆ ಬೆತ್ತೊ ಪತೊಯಲಾಳೆ

ಗೋಪಾಳಭುಟ್ಟಿ ಪಾಡ್ಯೇರೆ, ರಾಜೆರೆ

ಜಾಪ್ರಡು ಯಾನ್ ಮೆರೆಯೊಂದಿತ್ತೆ

ಆ ಪ್ರಣಾಥೆತೆ ಕುಲ ಹೆಚ್ಚಾವೆಂಡ್

ಗೋಪಾಳಭುಟ್ಟಿ ಪತೊಯಲಣ್ಣಿ

ಪೂರ್ಣ ಕೊಣಾಪಿನಾಯನಡೆ

(ಹುಷ್ಟ ತರುವರಮನೆಗೆ)

ರಾಗ- ಶಾಂಭೋದಿ; ರ್ಯಾಂಪೇತಾಳ

ಪೂರ್ಣ ಕೊಣಾಪಿನಾಯನಡೆ ಪಚೀರ್ ಕೊಣಪೆ ॥
ಈ ಕೇಶವಗ್ರಾ ಇಜ್ಞಾ ಗವ್ರೋ ಘನತೆ
ಒಂಜಿ ಇರ್ ಶ್ರೀತುಳಸಿದ್ವಂಟ್ ಗಂಗೆದ ಬೊಟ್ಟು
ಒಂಜಿ ಮನಸ್ಸಾಡ್ ಬುಡುದು ಕೃನ್ ಮುಗಿತ್ತೊಂಡ
ದಿಂಡಿದಿನ ಭಕ್ತಿ ಭಾವೋಡು ಸೆಲ್ಲೈ ಸಂದಾಂಡ
ಕಂಜಿ ಕೃಕಂಜಿ ಕಾಪಿನ ಕೃಷ್ಣ ತೂಪೆ
ಬೇತೆ ಬೇತೆ ಪೂರ್ವ ದೇವರೆಗ್ರಾ ಕೊಣಕೊದು
ಈತೆಟ್ಟಿ ತ್ವಾಪ್ತಿ ಆಪೋಡು ಪಂಡ್ಯ ಬೊಕ್ಕು ॥
ಮಾತ ಈಯ್ಯೇ ಪಂಡ ಹರಿಸೇವೆ ಮಲ್ಲೊಂಡ
ಶ್ರೀತಿಡಾಯನ ಇಲ್ಲೋ ಸಮಪಾಲ್ ಕೊರುವೆ

ಓ ಕೃಷ್ಣ ಪ್ರೋವಡಪ್ಪ

(ಪ್ರೋಗದಿರೆಲೋ ರಂಗ)

ರಾಗ- ಶಂಕರಾಭರಣ; ಆದಿತಾಳ

ಓ ಕೃಷ್ಣ ಪ್ರೋವಡಪ್ಪ | ಬಾಕಿಲಾಙ್ಡ್ವಾಯೀರೆ
 ಓ ಕೃಷ್ಣ ಪ್ರೋವಡಪ್ಪ
 ಬಾಕಿ ಭಕ್ತೇರ್ ಒತ್ತಾದ್ ದೇತೋಂದು ಪ್ರೋವೇರ್ ||

ಮಿಷಿ ಜನೊಮಲು ತಂಕೆ ಹೃದಯದೊಂಪ್ರೋತು ನಿನ
 ಉಸಿರ್ ಕಟ್ಟೋಂದು ನಾಡುವೇರ್ ದೇವ ||
 ಇಸೆ ತಿಕ್ಕಂದಿನ ವಸ್ತು ತಿಕ್ಕಂಡ್ ಪಂಡ್ದಾ
 ಕುಸೆಲಾಡ್ ಪಾರ್ಡಾ ಒತ್ತಾದರಂಟುವೇರ್

ಒರ ಒತ್ತಿಜ್ಞಾ ಪಣ್ಣ ಖಾರ್ದ್ ಪ್ರೋಣ್ಣಲು ಪ್ರೂರ
 ಮುರುಂಟು ಮಲ್ಲೋಂದು ಕಾತೋಂದುಲ್ಲೇರ್ ||
 ಪುರುಬಾಲೆಳ್ಡ್ ಈಯೆ ಪ್ರತ್ಯೇಂಳಿ ಪಂಡ್ದಾ
 ಸೆನಕ್ಕಾಕೆ ನಿಸರ್ಕೋಣ್ ನೋಂ ಸೆನೆ ನೋಣ್

ತೊದು ತೊದು ಈ ಎನ್ನ (ಕಂಡು ಕಂಡು ನೇ ಎನ್ನ)

ರಾಗ- ಮೇಹನ; ವಿಂಡಬಾಪ್ತಾಳ

ತೊದು ತೊದು ಈ ಎನ್ನ ಕೈಬುಡ್ಡನಾ ||
ಓ ದಯಾನಿಧಿ ಕೃಷ್ಣ ಮಥುಸೂದನಾ
ಕೃಣವ್ಯಾಂಚಿ ಯಮಗವಾದ್ ಕಣಕೋಡ್ ಕಡೆಯಾದ್
ಎಣೆಯೆರಾವಂದಿ ಬದ್ಕೋಡ್ ಬೆಯ್ತೀನೇ ||
ಹಣೆಟ್ ಗೀಟೊನ್ ಪಾಡ್ ಬರೆಪಿನಾಯನ ಅಮ್ಮೈ
ಕನಿಕರೊಟು ಪ್ರಹಳಾದನ್ ಕಾತಿ ಕೃಷ್ಣ
ಪೋದ್ದರಿಪ್ಪೇರ್ ಇಜ್ಜಿ ಬದ್ದರೆಗ್ ಮನಸ್ಸಿಚ್ಚಿ
ಕುದ್ದುಕುಂಚಣಾನಿಂದೆ ಕೇಣ್ಣ ಸೋತೆ ||
ಪೆದ್ದಿನಾ ಅಪ್ಪೇಮ್ಮೈ ಕೂಡುಕಟ್ಟೆಲ ಈಯೆ
ಉದ್ದೋಗೂ ಒಂದು ನಂಬಿಯೆ ನಿನನೆ ಕೃಷ್ಣ

ನಿನ್ನ ಧ್ಯಾನೋಡು ಯಾನ್ (ನಾನಿನ್ನ ಧ್ಯಾನದೊಳಿರಲು)

ರಾಗ- ಶಾನಡ; ರೂಪಕತಾಳ

ನಿನ್ನ ಧ್ಯಾನೋಡು ಯಾನ್ ಇಪ್ಪಿಪ್ಪೊತ್ತು || ಒರಿನ
ಕಿನ್ನಿ ಬುದ್ದಿದ ಜನ್ಮೊ ದಾನೆ ಮಲ್ಲೇರ್ ದೇವ
ಮಟ್ಟರಿಪಿನ ಜನ್ಮೊ ಸೇದ್ರೋ ಮಲ್ಲಿನಿ ದಾನೆ
ಅಚ್ಚುತನ್ನೋರಿಯನ್ಮೊ ದಯೆ ಇಪ್ಪೇರೆ ||
ಅಚ್ಚುಮೆಚ್ಚೆದ ಮೋಕೆ ಬುಡಡ ನಂಬಿಯೆ ಕೃಷ್ಣ
ಬೆಂಟ್ಟೆ ಕೆಂಡೊಗು ಪಿಬಿನ್ ಮುತ್ತೇರೀಗಾವ?
ಧೂಳುಡು ಶುದುರೆ ಸೇಲೆಡ್ ನಲಿನಲಿತ್ತೊಂಡ
ಧೂಳು ಸೂರ್ಯನ್ಮೊ ಮಿತ್ತ್ ಮುಸುಕೆರಾವ? ||
ತಾಳ್ಮೈದಾಯುನ ಎದ್ರೋ ಲೋಕೊ ವಿಳೀಳುಂಡೆ?
ಗಾಳಿಗ್ ಗುಡ್ ಪಂದರೆಗ್ ಸಾಧ್ ನ ದೇವ

ಯಾನ್ ಮಲ್ಲಿನ ಕರ್ಮ

(ನಾ ಮಾಡಿದ ಕರ್ಮ)

ರಾಗ- ಸಾವೇರಿ; ತ್ರಿಪುಟತಾಳ

ಯಾನ್ ಮಲ್ಲಿನ ಕರ್ಮ ಬಲವಾದಿಪ್ಪನಗ
ದಾನೆ ಈ ಮಲ್ಲನಿ ದೇವಾ
ತೊನಗ ಸಾಮಾನ್ಯ ಉಂಡತ್ತೋ, ಆ ಬ್ರಹ್ಮ
ಅನಿಯೆ ಬರೆತಿನ ಈ ಹಣೆಬರವುಗು

ಬಿನ್ನೆರನ್ ಲೇತಾದ್ ಉಣಿಸ್ ಪಾಡ್ ದಿನಿಷ್ಟ್
ಪ್ರೋಣ್ಲೆನಾ ಮಲ್ಲ್ ಮದತ್ತಾದಿಜ್ಞ್ ||
ಎಣ್ಣೆಣ್ಣೆದ್ ಮಲ್ಲ್ ಮತಿಹಿನೆ ಯಾನಾಯೆ
ಪಣ್ಣ ಸ್ವಾಮೀ ಯೆಂಕ್ ದುಂಬು ದಾನೆ ಗತಿ
ನೂಡು ರೀತಿದ ತಿಂಡಿ ತಿನ್ನೆಲೆ ಯಾನಾದ್
ಮೀದ್ ಮಲ್ಲಿನ ಪ್ರೋಜ್ ನೇಮು ಬುಡ್ ||

ದಾನೆಯ ಮಲ್ತಿ ಯಾನ್

(ನಾನೇನು ಮಾಡಿದೆನೋ)

ರಾಗ- ವೋಹನ; ಅಷ್ಟತಾಳ

ದಾನೆಯ ಮಲ್ತಿ ಯಾನ್? | ರಂಗಯ್ಯ |

ಯೀ ನನ ಬುಡಡ ಕೇಣ್ಣ

ಮಾನಾಪಮಾನ ಪೂರ ನಿನ್ನೊಂದಿನ ಎನ್ನತ್ತೊ

ಚೇನೆ ದೆಪ್ಪನ ತಿರುಪ್ಪತಿ ಶ್ರೀನಿವಾಸ

ಲೆತ್ತನ ಆನೆರಾಜೆ | ಕಾಗಜಿ ತಿಕೋದ್ದೊ |

ಬತ್ತನ ದ್ರಾಪದಿನಡೆ ||

ಗೊತ್ತು ನಿಕ್ಕಂಚ? ಅಹಲ್ಯೆನ ಶಾಪ್ತಾನು

ದೆತ್ತೊ ಕಾಪಾಡಿಯನೆ | ಕೈ-ಮುಗಿಪೆನೆ

ಆ ಮಹಾ ದೃತ್ಯ ಮಗೆ | ಪ್ರಹಳಾದೆ |

ಸಾಮಾನ್ಯ ಬಾಲೆ ಧುವೆ ||

ಪಾಮರೆ ಪಾಪಿಷೆ ಆ ಅಜಮಿಳೆ ನಿನ್ನೋ

ಉಂದು ಭಾಗ್ಯ ಉಂದು ಭಾಗ್ಯ

(ಇದು ಭಾಗ್ಯ ಇದು ಭಾಗ್ಯ)

ರಾಗ- ಕಾಂಭೋದಿ; ರುಂಪೆತಾಳ

ಉಂದು ಭಾಗ್ಯ ಉಂದು ಭಾಗ್ಯ ಉಂದು ಭಾಗ್ಯ
ಇಂದಿರಾರಮಣ ಭಜನೆ ಸುವಿ ಪಣ್ಣಾ

ಕಲ್ಲಾದ್ರ ಇಪ್ಪೇಷ್ಟು ಸಂಸಾರದ ಸುದೇಶ್
ಬಿಲ್ಲಾದ್ರ ಇಪ್ಪೇಷ್ಟು ಬಿಸ್ತರಲ್ಲ ॥
ಮೆಲ್ಲಿಷ್ಟು ದೇವರೆನ್ ಮೆಚ್ಚಿಸೋಂದಿಪ್ಪೇಷ್ಟು
ಬೆಲ್ಲವಾದಿಪ್ಪೇಷ್ಟು ಬಿನ್ನರೆನ ನಡುಟು

ಬುದ್ಧಿಡೇ ಮೆಯೊಮನಸ್ ತಿದ್ದ್ವಂದು ಇಪ್ಪೇಷ್ಟು
ಮುದ್ದಾದ್ರ ಇಪ್ಪೇಷ್ಟು ತೆರಿನ ಹಿರಿಯೆರೆಗ್ ॥
ಮಧ್ಯಮತ ಕಡಲ್ಡಾ ಮೀನಾದ್ರ ಇಪ್ಪೇಷ್ಟು
ಶುದ್ಧ ಆದಿಪ್ಪೇಷ್ಟು ಮನಸ್ ನಡೆಸುಡಿಶ್

ಆಚಾರ ಇಪ್ಪಂದಿ ನಾಲಯಿ (ಆಚಾರವಿಲ್ಲದ ನಾಲಿಗೆ)

ರಾಗ- ವೋಹನ; ಅಪ್ಪತಾಳ

ಆಚಾರ ಇಪ್ಪಂದಿ ನಾಲಯಿ । ಸಿನ್ನ
ನೀಚೆ ಬುದ್ಧಿನ್ನ ಬುಡು ನಾಲಯಿ ॥
ಆಚಾರ ಇಪ್ಪಂದೆ ಪರನಿಂದೆ ಮಲ್ಲರೆ
ಮೋಚೊಂದಿಪ್ಪನೆ ನಾಲಯಿ

ಪ್ಪಲ್ಲಕಾಂಡೆ ಲಕೋದ್ರೋ ನಾಲಯಿ । ಸಿರಿ
ಶಾಲ್ಲಯ ಪಂಡ ದಾನೆ ನಾಲಯಿ ॥
ಕೆಲ್ಲ್ಲ ಪಾಪೊನು ದೆಟ್ಟಿ ಗೊಲ್ಲಕ್ಕೆಣೆ ಪಾದೋ
ಕುಲ್ಲಿದು ನಿನೆಪ್ಪಲ ನಾಲಯಿ

ಚಾಡಿ ಪಾತೆರ ಪಣಡ ನಾಲಯಿ । ಕೈ
ಜೋಚೊದು ನಟ್ಟುವೆ ನಾಲಯಿ ॥
ನಾಚೊದರಸೆ ಶ್ರೀರಾಮದೇವರೆನ

ನಾರಾಯಣ ಪಣ್ಣರಾವಂದಾ

(ನಾರಾಯಣ ಎನ್ನಬಾರದೆ)

ರಾಗ- ಬಿಲಹರಿ; ಆದಿತಾಳ

ನಾರಾಯಣ ಪಣ್ಣರಾವಂದಾ | ನಿಕೋಲೀ
ಸಾಲಾಯಿತ್ತೊ ಮುಳ್ಳು ನುರಿದಿತ್ತೊಂಡಾ
ಕಲ್ಲು | ದರಿದಿತ್ತೊಂಡಾ

ದೂರ ಕಾಶಿಗ್ಗೂ ಪ್ರೋದು ಯಾತ್ರೆ ಮಲ್ಲೇಷ್ಟು ದೇಗ್ಗೆ
ನೀರಗಿಂಡಿನ್ನು ಪತ್ತೊಂದು ಬರ್ಮಾಡು ದೇಗ್ಗೆ ||
ಉಂಟಾರು ತಿರುಗುನ ಈ ಕರಕ್ಕರೀ ದೇಗ್ಗೆ
ಬಾರಿ ಕಾಣ್ಣಕ್ಕೊ ಉಂದು ಈ ಶ್ರೀಪರಿನಾಮ
ಪತ್ತಿನ ಉಪವಾಸ ಬಡೊವ್ವ ಬಾಜೀಲ್ಲಾ ದೇಗ್ಗೆ
ನಿತ್ಯೊ ಒಟ್ಟಿಕ್ಕೊ ಸುದೇಟ್ತೊ ಮುಕ್ಕು ದೇಗ್ಗೆ ||
ಪತ್ತೊ ಬಿರೆಲ್ಲಾನ್ನು ಮಡಿತ್ತೊ ಮಲ್ಲಿನ ಜಪ ದೇಗ್ಗೆ

ಕರುಣಾಕರೆ ಯೀ ಪನ್ನನಿ ದಾ

(ಕರುಣಾಕರ ನೀನೆಂಬುವುದ್ಯಾತಕೊ)

ರಾಗ- ಧನ್ಯಾಸಿ; ಅದಿತಾಳ

ಕರುಣಾಕರೆ ಯೀ ಪನ್ನನಿ ದಾಯಗ್
ಭರವಸೆ ಇಚ್ಛೆಂಕ್

ತರತರ ರೀತಿಡ್ ನರಮಾನಿ ಜನಮೊಡು
ತಿರ್ಗ್ ತಿರ್ಗ್ ಮನ ಕೊರಗುನಿ ತೊಂಡ
ಕರಿಧೃವೆ ಬಲಿ ಪಾಂಟಾಲೆ ಅಹಲ್ಯೆನ್
ಬರಿತ್ ಕಾಪಾಡ್ನಿ ಯೀಯೆಗೇ ||
ತೆರಿದ್ ವಿಚಾರ್ತಾದ್ ತೊಯೆರೆ ಪ್ರೋಂಡ
ಬರಿ ಕಟ್ಟೆದಿನ ಗೆಗೇ ಕತೆ ರಂಗ

ಕರುಣಾಕರೆ ಯೀ ಅಂದಡ ಬೇಗೊಡೆ
ಒರ ಕಯ್ ಪತ್ತಾದ್ ಕಾಪಾಡ್ ||

ಅಂಬಿಗ ನಿನನೇನ್ ನಂಬಿಂ

(ಅಂಬಿಗ ನಾನಿನ್ನ ನಂಬಿದೆ)

ರಾಗ- ಶಂಕರಾಭರಣ; ಅಪ್ಪತಾಳ

ಅಂಬಿಗಾ ನಿನನೇನ್ ನಂಬಿಯೆ । ಇಗ

ದಂಬಾರಮಣ ನಿನ್ನನ್ ನಂಬಿಯೆ

ತುಂಬುಂಡು ಈ ದೋಷ ಅಂಬಿಗ । ಏಕ್

ಒಂಬ್ರ ಕಡೆ ಒಟ್ಟೆ ಅಂಬಿಗ ॥

ಸಂಭೃಮೊಡೇ ತೂಲಂಬಿಗ । ಪಿರ

ದುಂಬು ತೂದು ಪ್ರೇಲಂಬಿಗ

ಆಜಿ ತೇರೇನ್ ತೂಲ ಅಂಬಿಗ । ಅವು

ಬೀಜೊಂದು ಬರೊಂದುಂಡು ಅಂಬಿಗ ॥

ಈ ಜನೊಡ್ಡಾವಂದ್ ಅಂಬಿಗ । ಈಯೆ

ಈಜೊದು ದಾಂಟಲ ಅಂಬಿಗ

ಈ ತರತೆ ಪ್ರೋಲು್

(ಈ ಪರಿಯ ಸೊಬಗಾವ)

ರಾಗ- ಕಾಂಭೋದಿ; ರುಂಪೆತಾಳ

ಈ ತರತೆ ಪ್ರೋಲು್ ವಾ ದೇವರೆಡ ತೊವಯೀನೆ
ಪ್ರೂತನಿನ್ ಕೆರಿನಂಚೆ ಗೋಪಾಲಗತ್ತಂದೆ
ಟಿರಿತನೊಟು ತೊಂಡ ನಮ ಆ ಬೆಮ್ಮರೆನ ಅಮ್ಮ
ಸಿರಿತನೊಟು ತೊಂಡ ಲಕ್ಷ್ಮಿನ ಕಂಡನೆ ||
ಗುರಿಕಾರ್ಯ್ಯಾ ತೊಂಡ ಭೂಮಿದೇವಿಗ್ ಅರಸೆ
ಗುರುತನೊಟು ತೊಂಡ ಈ ಲೋಕೋಗಾದಿಗುರು
ಮಡಿತನೊಟು ತೊಂಡ ಗಂಗೆನ ಅಮ್ಮ ದೃವಗುಣ
ಕುಡ ತೊಂಡ ದೇವತೆಲೆ ದೇವರಿಂಬೆ ||
ಕಡೆಕ್ಕಾ ರೂಪ್ರೋಡು ತೊಂಡ ಲೋಕೋಡಾಯೀನ ಪ್ರೋ
ಲಡಯಿತ್ತಾ ತೊಂಡ ರಕ್ಷಸೆರೆ ವೈರಿ

ಬಿನ್ನಯೋಗು ಬಾಯಿಜ್ಞ (ಬಿನ್ನಹಕೆ ಬಾಯಿಲ್ಲ)

ರಾಗ- ಕಾಂಭೋದಿ; ರುಂಪೆತಾಳ

ಬಿನ್ನಯೋಗು ಬಾಯಿಜ್ಞ ಅಣ್ಣಿ ॥

ಅನ್ನಾಯ ಅಪರಾಥ ಇಪ್ಪುನಗ ಎನ್ನ

ನೆಲಮೋಕೆ ಪಶುಮೋಕೆ ಪೈದ್ದೆರಿಷ್ಟೆರೆ ಮೋಕೆ

ಪಲಯಿ ಮೆಗ್ಗನ ಮೋಕೆ ಧಣನ ಮೋಕೆ ॥

ತೆಲಿಸಿ ಜೋಕುಲು ಬುಡೆದಿ ಅಪ್ಪೆಮೈನಾ ಮೋಕೆ

ಕುಲೆಸಿಶಾಚೆಲೆ ವೈರಿ ಮದತನೇ ಕಾಪು

ನುಪ್ಪುಮದ ದುಡ್ಡುಮದ ಗತ್ತಾಗೌರವ್ವಾದ ಮದ

ಒಪ್ಪಿ ಜವನಾದಿಗೆದ ರೂಪ ಮದೊಟು ॥

ಇಪ್ಪಿ ತಾಕತ್ತು ಮದ ಬೆನ್ನಿಬಂಗಾರ್ ಮದ

ಇಪ್ಪೇರೇರೆಂಕೆದೊರ್? ಪನ್ನಿಂಚಿ ಮದೊಟು

ಆತ್ರೋ ತೀಕ್ಕಾಂಡ ನನ ಈತ್ತೋ ಪಡೆವಾನ ಆಸೆ

ಮಾತೆನ್ನಾ ತೆರಿದೆ ಪನ್ನರತ್ತು

(ಎಲ್ಲಾನು ಬಲ್ಲಿನೆಂಬುವಿರಲ್ಲ)

ರಾಗ- ಮಧ್ಯಮಾವತಿ; ಆದಿತಾಳ

ಮಾತೆನ್ನಾ ತೆರಿದೆ ಪನ್ನರತ್ತು | ಅವಗುಣ ಬುಡಿಜರತ್ತು |

ಮಾತೆನ್ನಾ ತೆರಿದೆ ಪನ್ನರತ್ತು

||

ಪಾತೆರ ಪಾತೆರ ನಡು ಶರಣೆರೆ ನುಡಿ

ಪಾತೆರೊಂದಿತ್ತಾದ್ | ಬೇತೆನೆ ನಡಪ್ಪರೆ

|| ಅ.

ಕಾವಿನ್ ತುತುದು ತಿರುಗುವರತ್ತು | ಕಾಮ ಬುಡಿಜರತ್ತು |

ಸೇವೆ ಪೂಜೆ ಮಡಿ ಮಲ್ಪಾವರತ್ತು | ಕೋಪ ಬುಡಿಜರತ್ತು |

ತೂರೆರೆ ಪೂರ್ಣಂಡ ಒಂತೆಲ ತೆರಿಯಂದೆ

ಸಾವುದ ಹೊಂಡೊಗು ಬೂರುವರತ್ತು

||

ಗುರುಕುಲೆ ಸೇವನ್ ಮಲ್ಪಾವರತ್ತು | ಗುರುತಾಯಿಜ್ಞತ್ತು |

ಪುರಾಣ ಶಾಸ್ಮೈನು ಓದುವರತ್ತು | ಬೋರು ಕೊಚ್ಚುವರತ್ತು |

||

ಎಂಚೆ ಮಲ್ಲೋಲಿ ಪೂಜೆ

(ಹೇಗೆ ಅಚ್ಚಿಸಲಿ)

ರಾಗ- ಶಂಕರಾಭರಣ; ತ್ರಿವುಡೆತಾಳ

ಎಂಚೆ ಮಲ್ಲೋಲಿ ಪೂಜೆ ಸೇವೆ ನಿಕ್ಕು
ಪ್ರಂಚದುಭ್ಯಾಡು ಜೆಯ್ಯಾ ಪ್ರರುಷೋತ್ತಮ
ಪೂರ್ವೋಂಜಿ ಕೊಣತ್ತಾದ್ರಾ ಕೊರ್ಪೆ ಪಂಡ್ಯಾಂಡ
ಪೂರ್ವೋಳುಡೇ ಪೂರ್ವ ಪ್ರಟುದುಂಡುದೆ ||
ದೇವರೆನಕುಲು ಮುಷ್ಟತ್ತಮಾಜಿ ಕೋಟಿ
ನೈವೇದ್ಯ ಕೊಣನಗ ಗಂಜಿ ಬೋಡಾ?

ಬೀಸಣಿಗನ್ನಾ ಕೊಣದ್ರಾ ಬೀಸುವೆ ಪಂಡ್ಯಾಂಡ
ಬೀಸೊಂದುಲ್ಲಿ ಅಲ್ಲ ಪಕ್ಕಿರಾಯೆ ||
ಹಾಸಿಗನ್ನಾ ಕೊಣದ್ರಾ ಹಾಸುವೆ ಪಂಡ್ಯಾಂಡ
ಸೇಸನ ಮಿತ್ತ ಈ ಜೆಯ್ಯಾ ದೇವಾ
ತಡೆಯಿ ಪೂತ್ತಾದ್ರಾ ದೀಪೆ ಪಂಡ ಕೋಟಿ ಸೂರ್ಯ

ದಾಸನೆನನ್‌ ಮಲ್ಕೊಣ್ಣಿ

(ದಾಸನ ವರಾಡಿಕೋ ಎನ್ನ)

ರಾಗ- ನಾದನಾಮಕ್ರಿಯೆ; ಆದಿತಾಳ

ದಾಸನೆನನ್‌ ಮಲ್ಕೊಣ್ಣಿ | ಸ್ವಾಮಿ
 ಸಾಸಿರ ಪ್ರದರ್ಶದ ವೆಂಕಟರಮಣ
 ದುರುಬುದ್ಧಿಲೇನ್‌ ಪೂರ ಬುಡುಪ್ರೋ || ನಿನ್ಮಾ
 ಕರುಣೈಕವಚಯೆನ್ನ್ಣಿ ಮೆಯಿಮಿತ್ತ್‌ ಪ್ರದೆಪ್ರೋ ||
 ಚರಣಸೇವ ಯೆಂಕ್‌ ಮೊರುಪ್ರೋ || ಅಭಯ
 ಸಿರಿ ಹಿಂಗಾರೋನು ತರೆಮಿತ್ತ್‌ ಮುಡಿಪ್ರೋ

ದೃಢಭಕ್ತಿನ್‌ ನಿನಡ ಕೇಣ್ಣೋ | ಶಾ
 ರದಿಕ್‌ ಬೂರುವೆ ಸ್ವಾಮಿ ಕೀರ್ತನೆ ಪಂಡ್ಣೋ ||
 ಕಡೆಕಣ್ಣಾಡ್‌ ಒರ ತೂದು | ಸ್ವಾಮಿ
 ಬುಡುಮೊರು ಭಾಗ್ನಾನು ಮೋಕ್ನೋ ದೀರ್ದ್‌
 ತರೆಬಗಿ ಜನಕಾಪಿ ಬಿರುದು | ಎನ್ನೋ

ಪರ್ಣ ಹಿತೆರ್‌ ನಿಕ್ಕು (ಆರು ಹಿತವರು ನಿನಗೆ)

ರಾಗ- ಮುಖಾರಿ; ರ್ಯಂಪೆತಾಳ

ಪರ್ಣ ಹಿತೆರ್ ನಿಕ್ಕು ಈ ಮೂಡಿ ಜನೋಟು?
ನಾರಿಯೂ? ಭೂಮಿಯೂ? ಬಂಗಾರ್ ಸಿರಿಯೂ?
ಅನ್ಯರ್ಗೂ ಪ್ರಯೋದಿನ ಪೊಣ್ಣು ಮಗಲ್ನೊ ಕೊಣಾದ್
ನಿನ್ನೊ ಇಲ್ಲಾಗ್ ಆಲೇ ಯಜಮಾನ್ಯಿ ಪಣ್ಣು ।
ಭಿನ್ನೊ ಇಪ್ಪಂದೆ ಆಧಾರಂಗಿ ಪನ್ನಿನ ಬುಡೆತಿ
ಕೆಣ್ಣಾದೂ ಕೊಡಿಟ್ ತೂವರ್ಗೂ ಬಪ್ರಜೊಲು
ದುಂಬು ಸಾವಿರ ಹೋಟಿ ರಾಚೆರಾಳಿನ ನೆಲನ್
ಇಂಬ್ಯುಗೇ ಪಂಡ್ಯು ಶಾಸನೋಟು ಬರೆದ್ ॥
ಕಂಬೊ ಕಂಬೊದೆ ಇಲ್ಲ ಕಟ್ಟಾದ್ ಸೈತಿನ ಚೊಕ್ಕು
ಅಂಬಲಡ್ ಪ್ರಣಾದೀದ್ ಪಿದಯಿ ಪಾಡುವೆರ್
ಉದೊಂಗ ವಾಶಾಪಾರ ಮೋಸ ವಂಚನೆ ಬಲೆಟ್

ಭಾಗ್ಯೋದ ಲಕ್ಷ್ಮಿ ಬಲ್ಲಮ್ಮೆ

(ಭಾಗ್ಯೋದ ಲಕ್ಷ್ಮಿ ಬಾರವಾನ್ನಿ)

ರಾಗ- ಮಧ್ಯಮಾವತಿ; ಆದಿತಾಳ

ಭಾಗ್ಯೋದ ಲಕ್ಷ್ಮಿ ಬಲ್ಲಮ್ಮೆ || ಎನ್ನಮ್ಮೆ ಸೌ-

ಭಾಗ್ಯೋದ ಲಕ್ಷ್ಮಿ ಬಲ್ಲಮ್ಮೆ

ಪಜ್ಞಿದ ಮಿತ್ರ ಪಜ್ಞಿನಾ ದೀರ್ಘ

ಗೆಜ್ಞಿದ ಕಾರ್ಡ ಶಬ್ದಿನು ಬೀರ್ಥ

ಸಜ್ಞನೆರೆಮಹನ ಪ್ರಾಜಿದ ಪ್ರೋತ್ಸಂಡು

ಸಜ್ಞಿಡ್ ಬೆಂಜಣ ಬೊಳ್ಳೆಯಿ ಲೆಕ್ಕಾ

ಪಣವುದ ಬಸ್ರೋನು ದೊರಿತೊಂದು ಬಲ್ಲ

ಮನಸ್ಸಾಗ್ ಶಾಂತಿದ ಸೌಖ್ಯೋನು ಕೊಲ್ರ

ದಿನಮಣಿ ಕೋಟಿ ಪ್ರಕಾಶೊಡು ತೆಲ್ಲುನ

ಜನಕ ಮಾರಾಜರೆ ಮಗಲೇ ಬಲ್ಲಾ

ಅಂಬೆಂಚೆ ಅಲುಗಂದೆ ಭಕ್ತರೆ ಇಲ್ಲಿಡ್

ಪಂಬೆಂವಿ ಅಷ್ಟೆಂವಿ ವ್ಯಾಂವೆಂವಿ ಇತ್ತವ

ದಾಯೀಗ್ ನನ ಯಮು ಒ (ಇನ್ನೇಕೆ ಯಮನ ಬಾಧೆಗಳು)

ರಾಗ- ಅನಂದಭೈರವಿ; ಚಾಪ್ತತಾಳ

ದಾಯೀಗ್ ನನ ಯಮು ಬಾಧೆ । ನಾ-
ಲಾಯಿಡ್ ಹರಿನಾಮು ಸ್ತೋರಣೆ ಉಂತಾದೆ
ಪತಿತಪಾವನ ಪಣ್ಣೆ ನಾಮು । ಅತಿ-
ಹಿತೊಟು ಆ ವಿಷಿಕುಲು ಸ್ತುತಿಮಲ್ಲಿ ನಾಮು ॥
ಕ್ರತುಕೋಟಿ ಘಲಕೋಟಿ ನಾಮು ॥ ಎಡ್ಡೆ-
ಗತಿಕ್ ಸಾಧನ ಅಪಿ ಶ್ರೀಹರಿನಾಮು
ಭಕ್ತೇಪ್ರಹಲಾದೆ ಸಾಕ್ಷಿ । ಪೋಣ್ಣು-
ಪೃತ್ಯಾಳಿಯಾಯಿನ ದ್ರೌಪದಿ ಸಾಕ್ಷಿ ॥
ಲೆತ್ತಿನ ಅಜಮಿಳೆ ಸಾಕ್ಷಿ । ಬಾನ-
ಮಿತ್ರ ಕುಲ್ಲಿನ ಬಾಲೆ ಧ್ರುವರಾಯೆ ಸಾಕ್ಷಿ

ಅಪರಾಧಿ ಯೂನತ್ತ್ವ ಅಪರಾಧ

(ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ)

ರಾಗ- ಪೀಲು; ಭಾಷ್ಯತಾಳಿ

ಅಪರಾಧಿ ಯೂನತ್ತ್ವ ಅಪರಾಧ ಎನ್ನತ್ತ್ವ
ಕಪ್ಪನಾಟಕಸೂತ್ರಧಾರಿ ಯೀರೀಯಿ

ಈ ನೆಟ್ಟೊ ಗೊಬ್ಬಿಜಡ ಉಜ್ಜೀರ್ದಾದ ಜಡಬೋಂಬೆ
ದಾನೆ ಮಲ್ಲೇರೆ ಸಾಧ್ಯ ಅವು ಬೇತೇ?

ಈ ನೆಯ್ತಿ ಸೂತ್ರೋಡೇ ಪಂದುಂಡು ಕ್ಯೋಕಾರ್

ಈ ನೋಂತಿಗನೆ ಉಂತುವೀ ದೇಹೋತಾಯೆ

ಒಂಜೆಣ್ಣು ಬಾಕಿಲ್ದಾದ ಪಟ್ಟಣೋನು ಕಾಪೇರೆಗ್ಗಾ
ಚೆಂಡ ಇರುವತ್ತಾಚಿ ಬೇಲೆದಮುಲು ।

ದಿಂಜೋದುಲವಿ ದೀತ, ಕೋರಿನ ಕಷ್ಟೋನು ಮಾತ್ರ
ಮಿಂಜ್ಯೇಸೇರಾವಂದ್ರ ಉಂದು ಸರಿಯೆ?

ಮೂರುತ್ತಿನ್ನೊ ಉಂತಾಲ

(ಮೂರುತ್ತಿಯನು ನಿಲ್ಲಿಸೋ)

ರಾಗ- ಕರ್ಮಾಚೌ; ಆದಿತಾಳ

ಮೂರುತ್ತಿನ್ನೊ ಉಂತಾಲ

ಮಾಧವ ನಿನ್ನ

ಮೂರುತ್ತಿನ್ನೊ ಉಂತಾಲ

ಚಿಗುರು ತೊಳಿಸಿಕೊಡಿ

ಮಾಲೆ ಕಂಟೆಲ್ಲಾಡ್ |

ರುಗರುಗ ಪೀಠಾಂ-

ಬರ ತುತ್ತಿ ನಿನ್ನ

ಮುತ್ತುದೊ ಸರ ನವ

ರತ್ನದುಂಗಿಲ ದೀರ್ದ್ |

ಒತ್ತೊಂದು ಲಕ್ಷ್ಯದೇವಿ

ತಾದಿನ್‌ ತೋಚಾ ಮುಕು (ದಾರಿಯ ತೋರೋ ಮುಕುಂದ)

ರಾಗ- ಪೂರ್ವಿ; ಪಕ್ತತಾಳಿ

ತಾದಿನ್‌ ತೋಚಾ ಮುಕುಂದ
ಅದಿನಾರಾಯಣ ಗೋಪಿಂದ

ಬತ್ತೆ ನಾನಾ ಜನ್ಮೋಡು | ಕೆಪ್ಪು
ಸುತ್ತುದ್ದೊ ತಿಕ್ಕಿಯೆ ಬಂಧನೋಡು ||
ಮಿಶ್ರಗತಿ ಬಹ್ಮಣ್ಣಿ | ಸ್ವಾಮಿ
ಇತ್ತೆ ತಾದಿ ತೋಚಾ ಇಂದಿರಾರಮಣ

ಉರ್ಕರ್ದ್ದು ಬಹಿರ್ ತುದೆಟ್ | ಯಾನ್‌
ತಿಕ್ಕಿದ್ದೊ ಬೂರಿಯೆ ನಡುಟು ||
ಬೊಕ್ಕೆ ದಯೆ ಇಜ್ಞಿ ವಿಕ್ಕೆ | ಸ್ವಾಮಿ
ಪಕ್ಕೆ ಬತ್ತೋದೆನ್ನ ಕಾಪ್ಪ ಕೈಪತ್ತೊ
ನಿನ್ನನ್ ಬುಡುದೀ ಜಗ್ಗೋಟು | ಪಣರೆ
ನನ ಶಾರ್ಗೋ ದಂಡೆಂಡು ||

ಕೊಣಲಕ್ಷ್ಮಿ ಕೊಡಪಾನ (ತಾರಕ್ಷ್ಮಿ ಬಿಂದಿಗೆಯಾ)

ರಾಗ- ಸೌರಾಷ್ಟ್ರಃ ಭಾಷ್ಟತಾಳ

ಕೊಣಲಕ್ಷ್ಮಿ ಕೊಡಪಾನ ||

ಯಾನ್ ನೀರೋಗ್ ಪ್ರೋಪೇ

ಕೊಣಲಾ ಕೊಡಪಾನ

ಕೊಡಪಾನ ಉಡೆಂಡ ಪ್ರೂಡಿಕಾಸ್ ಪ್ರೋವಡ್

ಕೊಣಲಾ ಕೊಡಪಾನ

ರಾಮನಾಮ ಪನ್ನಿ ರಸ ಇಪ್ಪಿ ನೀರೋಗ್

ಕೊಣಲಾ ಕೊಡಪಾನ ||

ಸೋಮಕ್ಕೆನಕುಲೆಡ ಪಾತೆರಯೆ ಗುಣುಗುಣು

ಕೊಣಲಾ ಕೊಡಪಾನ

ಗೋವಿಂದ ಪನ್ನಿನ ಗುಣ ಇಪ್ಪಿ ನೀರೋಗ್

ತಾಳ ಬೋಡು ತಕ್ಕ ಮೇಳ ಬೆ (ತಾಳಬೇಕು ತಕ್ಕ ಮೇಳ ಬೇಕು)

ರಾಗ- ಮಧ್ಯಮಾವತಿ; ಅಪ್ಯತಾಳ

ತಾಳ ಬೋಡು | ತಕ್ಕ | ಮೇಳ ಬೋಡು

ಶಾಂತ-ಹೇಳು ಬೋಡು ಗಾನೊನೂ ಕೇಣೊಡುನ್ನಿನು

ಯತಿಪ್ರಸೂಲು ಬೋಡು

ಗತಿಕ್ಷಾ ಉಂತರೆ ಬೋಡು ||

ರತಿದೇವಿ ಮಾಮಡ

ಅತಿಮೋಕ್ಷ ಇಪ್ಪೊಡು

ಸ್ವರ ಶುದ್ಧ ಇಪ್ಪೊಡು

ತೆರಿಯೊಂದು ಪಣೊಡು

ಕರಕ್ಕರಿ ಬುಡೊಡು

ಫೆಲ್ಲುಂಘಾ ಕೈ ರೇಜೆ ರೈ

ವರೆಗ್ಗೆ ವರುಂಡು?

(ಯಾರಿಗೆ ಯಾರುಂಟು)

ರಾಗ- ಬಿಲಹೀನ; ಅಪ್ಪತಾಳ

ವರೆಗ್ಗೆ ವರುಂಡು ಕಡಮಲ್ಲಿ ಸಂಸಾರ

ನೀರ ಮಿಶ್ರದ ಗುಳ್ಳೆ ನಿಜವತ್ತು ಹರಿಯೆ

ಬಾಜೆಲಾಂಡ್ ಪಂಡ್ರ್ ಗುಯೆಲ್ಲಾದಕೆ ಪೋಯೆ

ಆಚಿದೊಸರ್ ಪಸೆ ಇಜ್ಞಾಂಡ್ ಹರಿಯೆ

ದೊಂಬು ಗಾಳಿ ಪಂಡ್ರ್ ಮರತ ನಿರ್ಭಾಗ್ ಪೋಯೆ

ಕುಂಬಾದ್ ಮರ ತರೆತ ಮಿಶ್ರ ಒರುಂಡು ಹರಿಯೆ

ಕಟ್ಟೊದ್ದು ಕಾಡೊಡಿಲ್ಲ್ ತೊಟ್ಟಿಲ್ ಗೆಲ್ಲ್ಗ್ ದೀಯೆ

ತೊಟ್ಟಿಲ್ ದಾ ಬಾಲೆ ಮಾಯ ಅಂಡ್ ಹರಿಯೆ

ಪದ್ಮಾಂಡ್ ವಸೋಗು ತಂಗಡಿಲ್ಲ್ಗ್ ಪೋಯೆ

ದಯ ಮಲ್ಲ್ಯ ರಂಗ

(ದಯ ವಾಡೋ ರಂಗ)

ರಾಗ- ಮಧ್ಯಮಾವತಿ; ಆದಿತಾಳ

ದಯ ಮಲ್ಲ್ಯ । ರಂಗ । ದಯ ಮಲ್ಲ್ಯ ॥
ದಯ ಮಲ್ಲ್ಯ ನಿನ್ನ ದಾಸೆ ಯಾನ್ ಪಣ್ಣ
ದುಂಬುಡುದೇ ನಿನ್ನ
ಹಂಬಲ ಯೆಂಕ್ ಃ
ಇಂಬು ಕೊದುರ್ ಕಾಪ್
ಆಂಬುಜನಾಭ
ಇಹಪರಗತಿ ಈಯೆ
ಇಂದಿರಾರಮಣ ॥
ಸಹಾಯ ಏಪ್ಲ ನಿನ್ನ
ತೋಜಲ ಕರುಣ

ಕೇಂದ್ರ ನಿನ್ನ ಸುದ್ದಿ

(ಕೇಳಿದೆ ನಿನ್ನ ಸುದ್ದಿ)

ರಾಗ- ಶಂಕರಾಭರಣಾ; ಅಪ್ಯತಾಳ

ಕೇಂದ್ರ ನಿನ್ನ ಸುದ್ದಿ

ನೀರ್ಋಡ್ ಮುಕ್ಕೆದಗೆ । ಮಲ್ಲ
ಭಾರಿ ಗುಡ್ಡೆನ್ನೊ ಈ ದೇಶದಗೆ ॥ ಕೆಂಡೆ
ಬೇರ್ ಕಿರೆಂಗ್ ಮುಕ್ಕೆದಗೆ । ಆಹಾ
ಪೇರ್ ಪಟ್ಟಿ ಬಾಲೆದ ಪಾತೆರ ಕೇಣುಂದು
ಫೋರ ರಕ್ಕಸನ್ನೊ ಸಂಹಾರ ಮಲ್ಲದಗೆ
ಪೂಣ್ಣೆಲ್ಲವುನೊತ್ತಿನೊ ಕಾಶದಗೆ । ಪೆದ್ದಿ
ಪೂಣ್ಣೆಲ್ಲವುನೇ ಈ ಕಡ್ಡದಗೆ ॥ ನಿನ್ನೊ
ಪೂಣ್ಣೆಲ್ಲವುಕಳ್ಳನೊ ಕೆರಿಯಗೆ ॥ ಆಹಾ
ಪೂಣ್ಣೆಲ್ಲವುಲೇನೊ ಮಲ್ಲ ಮಲ್ಲದ್ ಉರುಡು

ಮಾಡ್ ತಿಕ್ಕಿಜತ್ತೆ

(ಮಾಡು ಸಿಕ್ಕಿದಲ್ಲ)

ರಾಗ- ಪಂತುವರಾಳಿ; ಅದಿತಾಳ

ಮಾಡ್ ತಿಕ್ಕಿಜತ್ತೆ | ಮಾಡ್ದ

ಗೂಡು ತಿಕ್ಕಿಜತ್ತೆ

ಜೋಡಿ ಬುಡೆದ್ದಲ್ಲ | ಪೋಡಿದ್ದ ಪಾನ್‌ಗ |

ಗೋಡೆ ಬೂದುರ್ ಬಯೆಲಾಂಡತ್ತೆ

ಎಚ್ಚರ ಆಯಿಜತ್ತೆ | ಮಲ್ಲ

ದೆಚ್ಚಿಗೆ ಅಂಡತ್ತೆ ||

ಅಚ್ಚಿದುಲಯಿ ಮೆಚ್ಚೆ | ಮೆಚ್ಚಿದುಲಯಿ ಅಚ್ಚೆ

ಕೆಚ್ಚೆ ಲಕ್ಷದ್ದ ಪೋಂಡತ್ತೆ

ಮುಪ್ಪೆ ಬತ್ತಾಂಡತ್ತೆ | ವಾಯಸೋ

ತಪ್ಪಂದೆ ಉಂಡೊಜತ್ತೆ ||

ಗುರುನ ಗುಲಾಮೆ ಆಯಿನ ಇ

(ಗುರುವಿನ ಗುಲಾಮನಾಗುವ ತನಕ)

ರಾಗ- ನಾದನಾಮಕ್ಕಿರು; ಆದಿತಾಳ

ಗುರುನ ಗುಲಾಮೆ ಆಯಿನ ಮುಟ್ಟು

ಬರಂದಣ್ಣ ಮುಕ್ಕಿ ||

ಪರಿಪರಿ ಶಾಸ್ತ್ರನು ಓದುಂಡ ದಾನೆ

ವ್ಯಧ ಅಂಡ್ ಭಕ್ತಿ

ಆಜಿ ಶಾಸ್ತ್ರನು ಓದೊಂಡ ಇಜ್ಞಿ

ಮೂಜಾಜಿ ಪುರಾಣ ಮುಗಿತೊಂಡ ಇಜ್ಞಿ

ಸಾಜ ನ್ಯಾಯಕತೆ ಕೇಣೊಂಡ ಇಜ್ಞಿ

ರಾಜೀರೆ ಲೇಕೊಂಡ ಪಂಡಲ ಇಜ್ಞಿ

ಸರ ಕಂಟೆಲ್ಗಾ ವಾಡೊಂಡ ಇಜ್ಞಿ

ಬಿರೆಲ್ಡಾ ಜಪಮಣಿ ಗೇಣಿತೊಂಡ ಇಜ್ಞಿ

ಇಗೆನ್ನೇಣಿನೆ ಹೀಕೆಂದ ದೇಹೇಂದು ೧೧೩೫

ರಾಮ ಪನ್ನಿನ ರಡ್ಡು ಅಕ್ಷರೋದ ಕಾನಿಕನ್

(ರಾಮ ಎಂಬುವ ಎರಡು ಅಕ್ಷರದ ಮಹಿಮೆಗೆ)

ರಾಗ- ಕಾಂಭೋದಿ; ರುಂಪೆತಾಳ

ರಾಮ ಪನ್ನಿನ ರಡ್ಡು ಅಕ್ಷರೋದ ಕಾನಿಕನ್
ಪಾಮರೆರ್ ಅಕುಲೆಂಜ ತೆರಿವೆರಪ್ಪು

ರಾ ಪಂಡಿ ಮಾತ್ತೊಡೆ ಮಾಸನೆತ್ತೆರ್ ದುಲಯಿ
ರಾಪಿನಂಚಿನ ಮಲ್ಲ ರಾಶಿರಾಶಿ ॥
ಪಾಪ ಮಾಜವ್ಯೋದು ಮಾರಾಯೆ ಮುಕ್ತಿನ್ ಕೊರುವೆ
ಈ ಪದೋನು ವಾಲ್ಯೇಕಿ ಮುನಿ ಒರಿಯೆ ತೆರಿದೆ
ಚೊಕ್ಕ ಮಾ ಪಂಡಿಗೆನೆ ಹಿದಯಿ ಒತ್ತಿನ ಪಾಪ
ಒಕ್ಕುದುಲಯಿ ಪೋಗಂದಿ ಲೆಕ್ಕೊ ಕೀಲಾದ್ರ್ ಇ
ಪಕ್ಕ ಮೆಯೆಮನಸ್ಸನ್ ಪವಿತ್ರ ಮಲ್ಲಿನ ಕ್ರಮೋನು
ಭಕ್ತೇಯಾಯಿನ ಹನೂಮಂತೆ ಒರಿ ತೆರಿದೆ

ಹೆರಿನಾಷೆಗು ಜಗೇರ್ಲು ಹೆರಿಖಿಗ್ಲೋ ಇಜೆಗ್ಲೋ

ತೂಂಡು ಕರುಣಾನಿಧಿನ್ (ಕಂಡೆ ಕರುಣಾನಿಧಿಯ)

ರಾಗ- ನಾದನಾಮಕ್ರಿಯೆ; ಆದಿತಾಳ

ತೂಂಡು ಕರುಣಾನಿಧಿನ್ | ಗಂಗೆನ್

ಮಂಡೆಡ್ | ಧರಿತಿ ಧನಿನ್ ||

ರುಂಡಮಾಲೆ ಸಿರಿನ್ | ನಿಸೆಲ್ಡ್

ಕೆಂಡಗಣ್ಣ್ | ಬಗೆನ್

ಗಜಚಮಾಂಬರನ್ | ನಂದಿ | ಧ್ವಜ ಜಗದೀಶ್ವರನ್

ಶ್ರಿಜಗಮೋಡಿದಯನ್ | ದಕ್ಷನೋ

ಯಜನ ಕೆಡೆಸಿನಯನ್

ಭಸುಮ ಪೂಜಿನಯನ್ | ಭಕ್ತಿರೆ | ವಶೇಂಟು ಇಪ್ಪನರ್

ಪಶುಪತಿ ಪಣ್ಣನಯನ್ | ಭೂಮಿಡ್

ಶಶಿಶೇವಿರ ಶಿವನ್

ಕೊರು ಬೇಗ ಎಡ್ಡೆ ಮತಿ

(ಕೊಡು ಬೇಗ ದಿವ್ಯಮತಿ)

ರಾಗ- ವಸಂತ; ಆದಿತಾಳ

ಕೊರು ಬೇಗ ಎಡ್ಡೆ ಮತಿ | ಸರಸ್ವತಿ
ಕೊರು ಬೇಗ ಎಡ್ಡೆ ಮತಿ

ಹರದೇಹೆಂದ್ರರೆ ಗುಂಪುಗು ಗುರಿಕಾತ್ರಿ
ತರೆ ಬಗ್ಗಮೆ ಅಮ್ಮ ಬ್ರಹ್ಮದೇಹರೆ ರಾಣಿ
ಮಲ್ಲ ಮೆಮ್ಮಲ್ಲ ಈಯೆ ಇಂದಿರನರಸಗ್ರ
ಒಲ್ಲ ನಾಲಯಿಟುಂತು ಹರಿನಾಮ ನುಡಿಪಾ
ಅಶ್ವಿಭವಿದ್ಯಾಘಿಮಾನಿ ಅಜನ ಪಟ್ಟೊದ ರಾಣಿ
ಸುವಿ ಕೊಡು ಕಾಪ್ತಲ ಸುಜನಶಿರೋಮಣಿ
ಪತಿತಪಾವನೆ ಈಯೆ ಗತಿಪಣ್ಣ ನಂಬಿಯೆ
ಸತತ ಪುರಂದರ ವಿಶುಲನ್ ತೋಜಾ

ಪಾಲಿಪ್ರಮು ಮುದ್ದು ಶಾರದ (ಪಾಲಿಸಮ್ಮ ಮುದ್ದು ಶಾರದೆ)

ರಾಗ- ಮುಖಾರಿ; ಆದಿತಾಳ

ಪಾಲಿಪ್ರಮ್ಮ ಮುದ್ದು ಶಾರದಾ | ಇನ್ನ
ನಾಲ್ಕುಡೋ ಉಂತರಾವಂದಾ?

ಲೋಲನಯನೆ ಅನುಗಾಲೊ ನಂಬಿಯೆ ನಿನ್ನ |

ಅಕ್ಕರಕ್ಕರ ವಿವೇಕೇನ್ನೆ | ನಿನ್ನೆನ್ನು
ಕುಕ್ಕಿಡಿರೇಳ್ಳು ಲೋಕೊನ್ನೆ ||

ಸಾಕ್ಷಾದ್ಮರ್ಪ್ರೋಚು ಒಲಿದ್ದ ಕಾಪಾಡಪ್ಪೆ

ಶೃಂಗೇರಿ ಪ್ರರವಾಸಿನಿ | ದೇವಿ

ಸಂಗಿತ ಗಾನವಿಲಾಸಿನಿ ||

ಮಂಗಳಮಯೆ ಮಾಯೆ ಒಲ್ಲ ಬ್ರಹ್ಮನ ರಾಣಿ

ರಾಮು ರಾಮಾ ಪಣ್ಣೆಯು

(ರಾಮು ರಾಮೆನ್ನಿರೋ)

ರಾಗ- ಶೈರಾಷ್ಟ್ರಃ ಅಪ್ಯತಾಳ

ರಾಮು ರಾಮಾ ಪಣ್ಣೆಯು ॥

ನರಜನ್ಮ ಸ್ಥಿರ ಅತ್ತ್ವ ।

ರಾಮು ರಾಮಾ ಪಣ್ಣೆಯು

ಇಂಚೆ- ಮೋಮಲಾಂಗನ ನಾಮು

ಅ ಮಿತ್ತ್ವಗೊದಗಂದ್

ವರೀಗೇರ್ಲ ಇಬ್ಬಿ ತಂಕ್ ತಾನತ್ತಂದೆ ।

ರಾಮು ರಾಮಾ ॥

ತನ್ಮ್ಮೂ- ಧಾರೆದ ಬುಡೆತಿ ಒಂಜೀತ್ವ್ಲ ಬರಯೊಲ

ರಾಮು ರಾಮಾ

ಮೋಕ್ಡ್ ಸಾಂಕೀನ ಜೋಹ್ನ್ ತನ್ಸುಲತ್ತ್ ।

ನಂಬಡ ಈ ದೇಹ ನಿತ್ಯೋ ಅ (ನಂಬದಿರು ಈ ದೇಹ ನಿತ್ಯವಲ್ಲ)

ರಾಗ- ಮಧ್ಯಮಾವತಿ; ರ್ಯಾಂಪೆತಾಳ

ನಂಬಡಾ ಈ ದೇಹ ನಿತ್ಯೋ ಅತ್ಯಾ ।
ಅಂಬುಜಾಕ್ಷಣ್ಯ ನಿನೆತ್ತೊ ಸುಖಿಯಾಲ ಮನಸೇ
ಎಲುಮಾಂಸ ನೆತ್ತೆರ್ಹದ ಮಿತ್ತೊ ಚರ್ಮದ ಪುದೆಪ್ಪ
ಉಲಯಿ ಪೀಪಟಿಕೆ ಪುರಿ ರಾಶಿ ಉಂಡು ।
ಕಲಸ್ಯರೋಗದ ಬೂಡ್ಯ ಪಂಚಭೂತೋದ ನಾಡ್ಯ
ಒಲ್ಲೋತ ದೇಹೋನು ನಂಬುದೀ ಕೆಡಡ ಮನಸೇ
ಸತಿಸುತ್ತೇರ್ಹ ಹಿತೆರ್ಹಂದ್ಯ ಮತಿಮದತ್ತೊ ಮೋಕೆಡ್ಯ
ಅತಿ ಆಸೆ ಮಲ್ಲೊ ದುರ್ವಿಷಯ ಮೇರೆದ್ಯ ।
ಸತತ ಲಕ್ಷ್ಯೇಪತಿಕ್ಯ ಬಗ್ಗಂದೆ ಇಹಪರೋತ
ಗತಿಶೂನ್ಯೇಯದ್ಯ ಹಾಳಾಪ್ರೋಡಿ ಮನಸೇ

ದಾನೆ ಬರೆಯೂ ಬ್ರಹ್ಮ (ಎನು ಬರೆದೆಯ ಬ್ರಹ್ಮ)

ರಾಗ- ತೋಡಿ; ಆದಿತಾಳ

ದಾನೆ ಬರೆಯೂ ಬ್ರಹ್ಮ ಈ ಏತ್ತಾ ಸಿದ್ಧಾಯಿ?
ಅಭಿ- ಮಾನನ್ ಬುಡುದು ಬೇತೆಕುಲೆಡ ನಟ್ಟರ್
ಗೇಣುಡಲ್ ಜಿಂಜವರೆ ಪ್ರೋದು ಪರೀನ್, ಪಂಚ
ಬಾಣಸಮ ಪ್ರೋಲ್ಯು ಕೆಂಟೊಂದ್ ಪ್ರಗದ್ಯ್ ||
ಅಣೆ ಪಾಡ್ಯ್ ಇಬ್ಬೆ, ಎಲ್ಲ ಬಲ ಪಂಡಿಗೆನೆ
ಗಾಣ ತಿರುಗುನ ಬೋರಿ ಲೇಕ್ಕೊ ಬಳಲಿಯೆರೆ
ಇತ್ತಿನಕ್ಕಾಲೆನ ಇಲ್ಲ್ ಕಾತ್ತಾ ಬೇಜಾರೊಡೂ
ಒತ್ತೊತ್ತುಗುಲೆನ್ ಹೊಂಡಾಡೊಂದು ||
ಇತ್ತೆ ಎನ್ನಡ ಇಬ್ಬೆ, ಬೋಕ್ಕ ಬಲ ಪಂಡಿಗೆನೆ
ಲತ್ತೊಶುಂಲಿನ್ ತಿಂದಿ ಎಲಿಲೇಕ್ಕೊ ಹೊರಗಿಯೆರೆ

ಬಾಲೇನ್ ತೊಯರಾ

(ಕೂಸಿನ ಕಂಡೀರಾ)

ರಾಗ- ನಾದನಾಮಕ್ರಿಯೆ; ಆದಿತಾಳ

ಬಾಲೇನ್ ತೊಯರಾ? ಮುಖ್ಯಪ್ರಾಣನ್ ತೊಯೆ
ಬಾಲೇನ್ ತೊಯರಾ? ಬಲವಂತನ್ ತೊಯರಾ?
ಅಂಜನೆ ಬಂಜಿಡ್ ಪ್ರಟ್ಟಿನ ಬಾಲೆ
ರಾಮನ ವಾದುಗು ಒರಿನ ಬಾಲೆ ।
ಸೇತೆಗ್ ಉಂಗಿಲ ಹೊರಿನಾ ಬಾಲೆ
ಲಂಕಾನಗರನ್ ಪ್ರೋತ್ತಯಿ ಬಾಲೆ
ಬಂಡಿನುಪ್ಪನೂ ನುಂಗಿನ ಬಾಲೆ
ಬಕನಾ ಪ್ರಾಣೋನು ದೆತ್ತಿನ ಬಾಲೆ ।
ವಿಷೋದಾ ಲಾಡ್ನ್ ತಿಂ ನ ಬಾಲೆ
ಬುಡೆದಿಗ್ ಪ್ರೂ ಕೊಣಕೊತ್ತಿನ ಬಾಲೆ

ಪುಲ್ಮೀರೆ ಲಕ್ಷ್ಯದ್ ಗೋವಿಂದ (ಮುಂಜನೆ ಎದ್ದು ಗೋವಿಂದ ಎನ್ನಿ)

ರಾಗ- ಆನಂದಭೃತರವಿ; ಅಷ್ಟತಾಳ

ಪುಲ್ಮೀರೆ ಲಕ್ಷ್ಯದ್ ಗೋವಿಂದ ಪಣ್ಣೆ । ನಮೇನ
ಮಲ್ಲಿ ಪಾಪ್ರೋಲು ಪೂರ ದೂರ ಪಣ್ಣೆ

ರಾಕ್ಷಸಾಂತಕೆ ಪಣ್ಣೆ ರಾವಣರಿಪ್ಪ ಪಣ್ಣೆ
ಮೇಲೇಕ್ಕೆಮೂರುತಿ ಧ್ಯಾವರಕ್ಕಕೆ ಪಣ್ಣೆ ।
ದಾಕ್ಷಿಣ್ಯಾದಾಂತೆ ಭಸ್ಯಾಸುರ ವಧಕಾದ್
ಕೆ ಕ್ಷಿತಿಟತನಗ ನಲಿತೆ ಪಣ್ಣೆ

ಬಲಿಟ ನಟ್ಟಿಯೆ ಪಣ್ಣೆ, ಪೂರುಲು ವಾಮನೆ ಪಣ್ಣೆ
ಬುಲಿತಿ ತಂಗಡಿನ ಕಾಪಾಡ್ದೀಂದ್ ಪಣ್ಣೆ ।
ಕಲಿಕಾಲೊಡೂ ಬತ್ತಿ ಕೃಷ್ಣದೇವರ್ ಪಣ್ಣೆ
ನಲೊಟು ಪಾಂಚವರೆನ್ ಕಾತೇಂದ್ ಪಣ್ಣೆ

ಕರುಣಾಕರೆ ಪಣ್ಣೆ ಕಪುರುಣಾಟಕೆ ಪಣ್ಣೆ

ದಾನೆ ಮಲಾರ್ಯಮೈ ಓ ರುಕ್ತಿ (ಎನು ಮರುಖಾದೆಮೈ ಎಲೆ ರುಕ್ತಿಣೀ)

ರಾಗ- ಕಾಂಭೋದಿ; ದುಂಪತಾಳ

ದಾನೆ ಮಲಾರ್ಯಮೈ ಓ ರುಕ್ತಿಣೀ
ಹೀನಕುಲೊತಾ ಗೊಳ್ಳಿ ಗೊಪಾಲಕೃಷ್ಣಗ್ರಾ

ಹಾಸಿಯೆರೆಗಿಪ್ಪಂದೆ ಉಚ್ಚಮಿತ್ತಾರಗಿನಯೆ
ಹೇಸಿಗಿಪ್ಪಂದೆ ಕರಡಿನ್ನ ಸೇರ್ಡಯೆ ।

ಗ್ರಾಸೊಗಿಪ್ಪಂದೆ ತೊತ್ತಿಲ್ಲಂಡ್ರೋ ನುಪ್ಪಂಡಿ
ದೊಂಡೊಗೂ ಪ್ರೋತ್ಸಂದೆ ಮಾಮನೇ ಕೆರಿನಯಗ್ರಾ

ಕುಂಡಗೊಳೆರೆನಕುಲೆ ಕುಲದೇವರಾವ್ರೋಂದು
ಮಂಡಬೊಳೆರೆನಕುಲೆ ಮನದೇವರ್ಗಾ ।

ಪಿಂಡಾಂಡದುಲಯಿದ ಕಂಡನನ್ನು ತ (ಪಿಂಡಾಂಡಮೊಳಗಿನ ಗಂಡನ ನೋಡದ್ವಾರಾ)

ರಾಗ- ಧನ್ಯಾಸ್ತಿ; ಅದಿತಾಳ

ಪಿಂಡಾಂಡದುಲಯಿದ ಕಂಡನನ್ನು ತೂವಂದೆ
ಮುಂಡೆರುಲಾಯೀರ್ ಪಂಡಿತೆರ್

ಅಥಾರ ಮುದೆಲಾದ್ ಆಜಿ ಉಕ್ಕೆನು ಮೀರ್ದ್ರ್
ನಾದಬಿಂದುಕಲೆ ಕಳೆಯಿ ಬೊಕ್ಕೆ ||
ಸಾಧನೆಡಮೃತ ಪ್ರಸಾದೊನ್ನು ಲಾಣ್ಣಂದೆ
ಒದ್ದಾದ್ ಮನಸ್ಸೊಡ್ ಒಂಜೆನ್ ತೆರಿಯಂದೆ
ನಾದದುಲಯಿ ಸುನಾದ ಓಂಕಾರೊಡು
ಪಾದ ಪದೊಟ್ಟು ಪರಿಣಾಮಿಯಾವಂದೆ ||
ವೇದಾಂತ ರೂಪ ತದ್ವಾಪ್ತ ನಾಲಾಯಿದ್
ವಾದ ಮಲ್ಲೋದ್ ಮನಟೊಂಜೆನ್ ತೆರಿಯಂದೆ

ವೇನ್ನಾಳಿ ಸುದೇಂಹ್ ವೇನ್ನನ ಹೈಕ್ಕುದು ಹೈ

(ಸುಲಭ ಪ್ರಾಜಯ ಮಾಡಿ)

ರಾಗ- ಕಾಂಭೋದಿ; ರುಂಪೆತಾಳ

ಸುಲಭ ಪ್ರಾಜೆನ್ ಮಲ್ಲಿ ಬಲದಾಂತಿನಕುಲು
ನಳಿನನಾಭನ ಕಾರ ಕಮಲಸೇವಕೆರ್ ||

ತುಡರ್ ದೀಕೆನೆ ರಾತ್ರೆ, ಹರಿಕ್ ನಂದಾದೀಪ
ಮದೆ ಮಲ್ಲಿನಾ ಕುಂಟು ಮಡಿತವಸ್ತು ||
ನಡತೊಂದು ಬಪ್ರಾನವೆ ತಯಗ್ ಪ್ರದಕ್ಷಿಣೆಗೆ
ನಿದರೊಂದು ಪ್ರಾರಭನೇ ಹರಿಕ್ ನಮಸ್ಕಾರ

ನುಡಿಪಾತೆರೊಲು ಪ್ರಾರ ಕಡಲ್ಶಾಯಿನ ಜಪ್ತೋ
ಬುಡೆತಿ ಜೋಕುಲು ಕುಟುಮ ದೇವಪರಿವಾರ ||
ಅಡಿಪಿಲ್ಲ್ ಅಂಗಣೋ ಒಡಿಪ್ರ ವ್ಯೈಕುಂಮೊಲೇ
ಎಡಬಲೊತ ಇಲ್ಲೊಜನ ಕಡುಭಾಗವತೆರ್

ಇಂಚೆ ಅನುದಿನ ತೆರಿದ್ ಬದ್ಕಿ ಜನೊಕುಲೆ ಕಪ್ಪು
ಎಂಚೆಲಾ ಪರಿಹಾರ ಆದ್ ಸುಖಿ ತಿಕ್ಕು ||
ಮಿಂಚೊಂದೆ ಪ್ರೋಪ್ರಂಡು ನಮ ಜೀವೋದಾಯುಸ್ಸು
ಅಂಚೊಂಡ್ ನಿನೆಪ್ರಗಾ ಪ್ರರಂದರ ವಿರಲನ್

ನಿನ್ನನೇ ನಂಬಿಯೇ

(ನಿನ್ನ ನಾ ನಂಬಿದೆನು)

ರಾಗ- ಸಾವೇರಿ; ಅಷ್ಟತಾಳ

ನಿನ್ನನೇ ನಂಬಿಯೇ ಈ ಎನ್ನ ಕಾಪ್ಯ ॥
ಎನ್ನ ಗುಣದೊಷೊಲೆನ್ನ ಗೆಣ್ಣಂದೆ ಮಾಪ್ಯ
ಎಲೋಡೂ ಒಂತೆದಿನ ಪ್ರೋಂಡು ಪ್ರೋಕ್ಕಡೆ ಪ್ರೋತ್ಸು
ಮೇಲ್ರೂ ಜವನಾದಿಗೆಡ್ರೂ ಮದಯೀರ್ಜ್ರೂ ॥
ಹಾಳ್ರೂ ಸಂಸಾರೊಡೂ ತಿಕ್ಕೊಂಡು ಒಳೆಲಿಯೆನೆ
ಪಾಲಿಪ್ಪಲ ಪರಮಾತ್ಮೆ ಭಕ್ತಿಕೊರುದು
ಆಸೆ ಪಣ್ಣೆನ ಮಿತ್ರ್ಯಾದಾರಾಶ ಮುಟ್ಟುಂಡು
ಡೇಸೆಂದ್ರೂ ಪ್ರೋಣ್ಣಲೆಡೆ ಬುದ್ದಿ ಎಂಕ್ರೂ ।
ವಾಸುದೇವನ ಸೃಂಗಣ್ಣೆ ಒಂಬಿ ಸತ್ಯಿಲ ಇಂಜ್ಞ್ಯೂ
ಕ್ಕೇಶ ಬುಡುಪೆಡ್ರೂ ನಿನ್ನ ದಾಸೆ ಮಲ್ಲೋಣ್ಣೂ

ಗೋಪಿನ ಭಾಗ್ಯ ಉಂದು (ಗೋಪಿಯ ಭಾಗ್ಯವಿದು)

ರಾಗ- ಬೇಹಾಗ್; ಆದಿತಾಳ

ಗೋಪಿನ ಭಾಗ್ಯ ಉಂದು ॥

ಶ್ರೀಪತಿ ಪುರುಭಾಲೇ ರೂಪೋಡು ಇಟ್ಟಿನ

ಕಡು ಮುದ್ದು ರಂಗನ್ ತುಡೆಮಿತ್ತು ದೀಯೋಂದು
ಜಡೆ ನೆಯ್ತು ಪೂಷ್ಟಿ ಮುಡಿಪಾದ್ ಬೇಗ ।
ಬುಡಯೋಂದ್ ಮುತ್ತುದೊ ಅರಳಿರೆ ನೆತ್ತಿಗ್
ಸಡಗರೋಟಲಂಕಾರಲೆನ್ ಮಲ್ಲೋಲು

ನಿತ್ಯಶುದ್ಧಗ್ ನೀರ್ ಮಯಿತ್ತಾದ್ ಮೀಪಾದ್
ದೆತ್ತ್ರ್ ತುಡೆಟ್ ದೀದ್ ಮಿರೆಕೊರುದು ।
ಮುತ್ತು ದೀದಾಯನ್ ಬಗೆಬಗೆ ಗೋಬ್ಬಾದ್
ಬೆತ್ತೋದ ತೊಟ್ಟಿಲ್ಲೋಡ್ ತೊಂಕಿಯೊಲು

ನ ಶ್ಲಾಘಣ್ಯಾಂಕ್ ಸ್ವಾಸ್ಥ್ಯೇ ಇತ್ತು ಸ್ವಾಸ್ಥ್ಯೇ

ಡಂಗುರನ್ ಸಾರ್‌ಲ್

(ಡಂಗುರವ ಸಾರಿರಯ್ಯ)

ರಾಗ- ಪೂರ್ವ; ಆದಿತಾಳ

ಡಂಗುರನ್ ಸಾರ್‌ಲ್ಪ್ರ
ಡಿಂಗರಿಗ್ರ್ ಮಾತ ಭೂ-
ಮಂಡಲೀಗು ಪಾಂಡುರಂಗ
ವಿಶಲೇ ಪರದ್ಯೈವ ಪಣ್ಣಾದ್

ಹರಿನ ತರೆತ ಪೂನು ದರಿ-
ಂಣ ನಿಲ್ಕೆ ದೆತ್ತೊಪತ್ತೊದ್ದಾ
ಹರುಷೊಡಿತ್ತೆ ಪಾಡ್ ಪಣ್ಣಾದ್
ನಲಿತ್ತೊ ತಾಟಿ ತಟ್ಟಾಲ್

ಲುಡಲ್ ಜಾಗಂಟೆ ಮಲ್ಲಿ
ನುಡಿಪಿ ನಾಲಾಯಿ ಪತ್ತಿ

ಬುಡಯೆ ನಿನ್ನ ಪಾದ

(ಬಿಡೆ ನಿನ್ನ ಪಾದವ)

ರಾಗ- ವೋಹನ; ಅಷ್ಟತಾಳ

ಬುಡಯೆ ನಿನ್ನ ಪಾದ ಬೂಟು ನನ ದೇಗ್
ಕೊರು ಮನದಿಷ್ಟನ್ನು ಕೋಪ ನನ ದೇಗ್
ನೀರೋಗ್ ಪೈಗ್ರಿಂಡ ಬುಡಯೆನೆ, ಬೆರಿಮಿತ್ತು
ಭಾರೀನು ದೇತ್ತೆ ಪಂಡಲ ಬುಡಯೆ ।
ಕೋರೆದಾಡೆನ್ನ ಮಸೆದ್ದು ಕೊಸರ್ಹಂಡಲಾ ಬುಡಯೆ
ಫೋರ ರೂಪ್ರೋಡು ಒತ್ತು ಕೊಗುಂಡಲಾ ಯೋನ್
ನಟ್ಟಿನಾಯೀಂಡಲಾ ಬುಡಯೆನೆ, ಅಪ್ಪನ್ನು
ಕುಟ್ಟಿದು ಕಂಟೆಲ್ಲ ಕಡ್ಡಿಡ ಬುಡಯೇ ।
ಪಟ್ಟೀದ ಮಣೆ ಬುಡ್ಡಿ ಕಾಡ್ ಸೇರ್ಹಿಡ ಬುಡಯೆ
ಕಟ್ಟೆ ವಿಮೋತ ಮಚು ಲೈತಡಲಾ ಯೋನ್

ಮುಯ್ಯಾಗ್ ಮುಯ್ಯಾ ತೀರ್ಥಂ (ಮುಯ್ಯಾಗೆ ಮುಯ್ಯಾ ತೀರಿತು)

ರಾಗ- ಪಂತುವರಾಳಿ; ಬಾಪ್ರತಾಳಿ

ಮುಯ್ಯಾಗ್ ಮುಯ್ಯಾ ತೀರ್ಥಂಡ್ ||
ಜಗ-ದಯ್ಯ ವಿಜಯ ಸಹಾಯ ಪಂಥರಿರಾಯ
ಕಿನ್ನಾಯೇಂದ್ರ ಯಾನ್ ನೀರ್ ಕೊಣಾಲ ಪಂಡ
ಬೆಣ್ಣೆ ಕಟ್ಟೆ ಕೃಷ್ಣೆ ಮಲ್ಲ್ ಮಲ್ಲ್ |
ಒಣ್ಣೆಂದ್ರ ಗಿಂಡಿಡ್ ನೀರ್ ಕೊಣತ್ತುಂಡ್
ಕಣ್ಣೆ ತೋಜಂದೇನ್ ನೋತೆ ಪಂಥರಿರಾಯ
ಎನ್ನ ಪ್ರದರ್ಶ ಪಣ್ಣೆ ಸೂತೆನಡೆಗ್ ಪ್ರೋದು
ನಿನ್ಮೆಣ್ಣ ಕಂಕಣ ಈಯೆ ಕೊರುದು ಒತ್ತೆ |
ಎನ್ನನ್ ತಿಕೊಪಾಡ್ ಭಂಡೇಂದ್ರ ಮಲ್ಲುಂದ್
ನಿನ್ನ ಮುಯ್ಯಾಗ್ ಮುಯ್ಯಾ ತೀರ್ಥ ಪಂಥರಿರಾಯ

ಎಂಚೆ ಬರೆತ್ತೊಂಡೆಗೂ ಪ್ರಾಚೀನ (ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ)

ರಾಗ- ವೋಹನ; ಭಾಷ್ಟಾಳ

ಎಂಚೆ ಬರೆತ್ತೊಂಡೆಗೂ ಪ್ರಾಚೀನೊಡು
ಅಂಚೆನೇ ಇಪ್ಪೊಡು ಸಂಸಾರೊಡೆಗೂ
ಪಕ್ಕಿ ಜಾಲಾದ ಅರು ಒತ್ತು ಕುಲ್ಲಿಕ್ಕು
ಪಕ್ಕನೆ ಪಾರೊಂದು ಪ್ರೋಯಿಲೆಕ್ಕು
ನಾನಾ ರೀತಿಡ್ರು ಸಂತೆ ಸೇರಿಲೆಕ್ಕು
ನಾನಾ ತಾದಿನ್ ಪತ್ತಾದ್ರು ಪ್ರೋಯಿಲೆಕ್ಕು
ತೋಟೊಡು ಜೋಕುಲು ಇಲ್ಲಾಕಟಿಲೆಕ್ಕು
ಆಟ ಯಿಯಾವುಂದು ಅಡಕಾಪ್ರೋಯ್ಲಿಕ್ಕು
ಇಲ್ಲಾಟ್ರು ಪ್ರೋನಗ ಇಲ್ಲಾತೂಲೆಕ್ಕು
ತೋಟೆ ಹೋನ್ ಹೋನಿಲೆ

ಕಲಿಯುಗೋಟ್ಟು ಹರಿನಾಮೊನ್‌ ಶಿ

(ಕಲಿಯುಗದಲ್ಲಿ ಹರಿನಾಮವ ನೆನೆದರಿ

ರಾಗ- ಬೇಹಾಗ್; ಆದಿತಾಳ

ಕಲಿಯುಗೋಟ್ಟು ಹರಿನಾಮೊನ್ ನಿನೆತ್ತೊಂಡೆ
ಹುಲಕೋಟೆ ಉದ್ದರಿಪ್ಪಂಡೆ

ನಿಲುಕೆಂದಿ ಮುಕ್ತಿಗ್ ಸುಲಭಾಂದ್ ಪಂಡಿನ
ಜಲರುಷನಾಭನ್ ನೆನೆ ಮನಸೇ

ಸ್ವಾನೊನು ತೆರಿಯಯೆ ವಸೌನೊನು ತೆರಿಯಯೆ
ಧಾರ್ಮೋ ಗೊತ್ತುಜ್ಞ ಪಣ್ಣ ಈ ಪಣಡ ।
ಜಾನಕಿಕೆಂಡನೆ ದಶರಥನಂದನೆ
ಗಾನವಿನೊದನ್ ನೆನೆ ಮನಸೇ

ಅರ್ಚನೆ ಗೊತ್ತುಜ್ಞ ಮೆಚ್ಚಿಗೆ ತೆರಿವುಜ್ಞ
ಲುಜ್ಞ ಯಾನ್ಯಂದ್ಯಾದ್ ಈ ಪಣಡ ।

ಈಕು ಕೂನುಕೆ ಗೆ ರೀರೀದ್ ನುಕ್ಕಂಗಡನ್

ಮಾನವ ಜನ್ಮ ಮಲ್ಲಿಗೆ

(ಮಾನವ ಜನ್ಮ ದೂರ್ಧಿದೊ)

ರಾಗ- ರೇಗುಪ್ತಿ; ಅಷ್ಟತಾಳ

ಮಾನವ ಜನ್ಮ ಮಲ್ಲಿಗೆ ॥ ಉಂದೆನ್ನ ।

ಹಾನಿ ಮಲ್ಲೋಣಿಡೆ ಬೆಚ್ಚಪ್ಪನಕುಲೆ

ಕೆಣ್ಣು ಕೈಕಾರ್ಕಬಿ ನಾಲಯಿ ಉಂಡುಂದು

ಮಣ್ಣು ಮುಕ್ಕುದು ಮಲಾವಡೆಯೆ ॥

ಪೂಣ್ಣಮಣ್ಣಗಾದ್ದಾ ಹರಿನ ನಾಮಾಮೃತे

ಉಣ್ಣಂದೆ ಉಪವಾಸ ಇಪ್ಪುವರಾ

ಕಾಲನ ದೂತೆರ್ರು ಕಾರ್ಫತ್ತಾದೊಯ್ಯನಗ

ಬೇಲೆದಾಳುಲು ವಂತೆ ಸೈರುವೆರೆ? ॥

ದಾಳಿ ಬಪ್ಪನ ದುಂಬು ಧರ್ಮನ್ನ ಮಲ್ಲುಲೆ

ಸೋಲುದ ಸಂಸಾರ ಸುಳಿಕ್ಕು ತಿಕ್ಕನಿ ಬೊಡ್ಡಿ

ತಾದಿ ಒವ್ವು ಪಟ್ಟಿ (ದಾರಿ ಯಾವುದಯನ್ಯಾ)

ರಾಗ- ಕಲ್ಯಾಂಕಿ; ಅಷ್ಟತಾಳ

ತಾದಿ ಒವ್ವು ಪಟ್ಟಿ | ವ್ಯೇಶುಂಪೊಗು

ತಾದಿ ತೋಡಲಣ್ಣಿ

ತಾದಿ ಒವ್ವು ಪಟ್ಟಿ ತಾದಿ ತೋಡಲಣ್ಣಿ

ಅದಿ ಮೂರ್ತಿ ನಿನ್ನ ಪಾದ ಸೇರರೆಗ್ಗಾ

ಕಡೆಕೆ ಭವ ಸೇದ್ದೋ || ಕತ್ತಲೆಂದ್ರ

ನಡುಗಿಯೆ ಪ್ರೋಡಿಗೆದ್ದೋ ||

ಕೊಡಿಕೆಡೆ ಶಿರ್ಗಿಯೆ ತಾದಿನ್ ತತ್ತ್ವದೆ

ಅಡೆ ಒಟ್ಟಿನ ತಾದಿನ್ ತೋಡಲ ಹರಿ

ದುಂಬು ಪಾಪ ಮಲ್ಲೆ || ಅಯಿಕೊಸ್ಕರ

ತುಂಬ ಕಷ್ಟ ಒತ್ತೆ ||

ಬದುಕಿಯೆ ಬದುಕಿಯೆ

(ಬದುಕಿದನು ಬದುಕಿದನು)

ರಾಗ- ಕಾಂಭೇಳದಿ; ರ್ಯಾಂಪತಾಳ

ಬದ್ದಾಕಿಯೆ ಬದ್ದಾಕಿಯೆ ಭವ ಚೊಡಿದ್ದೀ ಪ್ರೋಂಡು
ಪದುಮನಾಭನ ಪಾದೋ ಸಲಿಗೆ ಎಂಕಾಂಡ್
ಹರಿನ ತೀರ್ಥಪ್ರಸಾದ ಇನಿ ಎಂಕ್ ತಿಕ್ಕ್ರಂಡ್
ಹರಿಕಥಾಮೃತ ಎನ್ನ ಕೆಬಿ ಸೇರ್ಹಂಡ್ ||
ಹರಿದಾಸೇರ್ ಎನ್ನ ಪ್ರೋದ್ದೆರಿಷ್ಟ್ರ್ ಆದ್
ಹರಿ ಮುದ್ರೆ ಎಂಕ್ ಆಭರಣ ತಂಡ್
ಮುಕ್ತೀರಾಯೀರ್ ಎನ್ನ ನೂತ್ತೊಂಜಿ ಕುಲದಕುಲು
ಮುಕ್ತಿ ತಾದಿಗ್ ಯೋಗ್ಯ ಯಾನಾಯೆನೆ ||
ಮುಕ್ತಿ ಕೊರ್ಮಿನ ಸ್ವಾಮಿ ಭಕ್ತಿಗೇರ್ಹಂಡ್ ಮನ
ರುಕ್ತಿಣ್ಣೇ ಕಂಡನೆ ಎನಕ್ಕೆಕ್ ತಿಕಿಯೆ

ಮೀಸೊಡು ಮಿತ್ತೊ ಜೈಸ್ಲೆ (ಕಾಸಚೇಕು ಇದ್ದು ಜೈಸಚೇಕು)

ರಾಗ- ಧನ್ಯಾಸಿ; ಅಪ್ಪತಾಲ

ಮೀಸೊಡೂ | ಮಿತ್ತೊ | ಜೈಸೊಡು

ದೇಸಿಕೆ ಸಂಸಾರೊಡು

ಆಸೆ ಕಾತ್ತೊ ಇಪ್ಪಂದಿಲೆಕ್ಕು

ತಾಮರೆದ ಇರೆತೆ ಲೆಕ್ಕು

ಪ್ರೇಮ ದೀದ್ದೊ ಈ ಭವೋಟು

ಸ್ವಾಮಿ ರಾಮ ಪಣ್ಣಂದಿತ್ತೊದ್ದೊ

ಭೂಮಿದ ಸುಖಿ ಪಡೆದ್ದೊ

ಗೋಂಕು ಪರ್ರಾಂದ್ರೊಡ್ದೊ ಬೀಜ

ಹೀಂಕಿ ಲೆಕ್ಕು ಸಂಸಾರೊಡು

ಮೂಳಕು ಮುಟತೆ ಆಸೆ ಬುದುದು

ವಿರೋ ಬದ್ಧಕೆಯೆರಪ್ಪು

(ಆರು ಬದುಕಿದರಯ್ಯ)

ರಾಗ- ಕಾಂಭೋದಿ; ರ್ಯಾಂಪೆತಾಳ

ವಿರೋ ಬದ್ಧಕೆಯೆರಪ್ಪು ಹೆರಿ ನಿನನ್ನ ಸಂಬುದ್ಧ
ಉಂಟುಹೊರಿ ತೋಚುಜ್ಞಿ ಈಯೆ ತೋಚಾಲ
ಗರಗಸೊಟ್ಟು ಹೊಯ್ಯ ಈ ತಾಮ್ರಧ್ವಜನ ಅ-
ಮೈರೇನ ಕಂಟೆಲ್ಲಾನ್ ದಯೆ ತೋಚವಂದೇ ||
ಅರೆಮಲ್ಲಾಲ್ಕೊ ಪ್ರೋದು ಭೃಗು ಖುಷಿನ ಕಣ್ಣಿಂದೆತ್ತ
ತೆರಿದ್ದ ಶ್ರಿಪುರಾಸುರರೆ ಬುಡೆತಿಲ್ಲೆನ್ ಬೆರೆಯ
ಕಳೆಂಟು ಕ್ಯಂಟುನ ದುಂಬು ಕಣ್ಣನೊರಿಯನ್ ಕೆರಿಯ
ಸುಲಭೊಡೇ ಕೌರವೆರೆ ಇಲ್ಲಾ ಪ್ರೋಳಿತೆ ||
ನಿಲನ್ ನಟ್ಟೊಂದು ಈ ಬಲಿನ ತರೆನ್ ತೋರಿತ್ತ
ತೆಲಿಕೆಡೇ ಮಿರೆ ತಿಂದ್ ಪೂತನಿನ್ ಕೆರಿಯ

ರಾಮ ಮಂತ್ರನ್‌ ಜಪಿತ್ಯ

(ರಾಮ ಮಂತ್ರವ ಜಪಿಸೋ)

ರಾಗ- ಮಧ್ಯಘಾವತಿ; ಆದಿತಾಳ

ರಾಮ ಮಂತ್ರನ್ ಜಪಿತ್ಯ । ನರಮಾನಿ

ರಾಮ ಮಂತ್ರನ್ ಜಪಿತ್ಯ

ಆ ಮಂತ್ರ ಈ ಮಂತ್ರ ಪಣ್ಣ ಹಾಳಾವಡ
ಸೇವಮಕ್ಕೆಷಿರ ತನ್ನ ಬುಡೆತಿಗ್ಗ ಪಂಡಿನ ಮಂತ್ರ ॥

ಕುಲಹೀನೆ ಕಂಡಲಾ ಲೆತ್ತ್ ಪಣ್ಣಿನ ಮಂತ್ರ,
ಮಲೆ ಕಂಡ ತುದೆಲಾ ಪಣ್ಣ ಮಂತ್ರ ॥

ಕೆಲ್ಲಷ್ಟೊದ ಕಾಡ್ಗಾ ಕುಡರಿಯಾಯಿನ ಮಂತ್ರ,
ಸುಲಭೊಡು ಸ್ವಗ್ರಾನ್ ಸೂರೆ ಮಲ್ಲಿನ ಮಂತ್ರ,

ವಾತಾತ್ಮಜ್ ನಿತ್ಯ ಸ್ವರಣೆ ಮಲ್ಲಿನ ಮಂತ್ರ,
ಮಾತ ಇಂಟಿಕುಲು ಸೇರ್ಪ್ರ ಪಣ್ಣ ಮಂತ್ರ ॥

— ರಾಮ ಮಂತ್ರ ಜಪಿತ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ

ಯಾನೆಂಚೆ ಬಡವೆ ಯಾನೆಂಚೆ ಪೆ

(ನಾನೇಕೆ ಬಡವನು ನಾನೇಕೆ ಪರದೇಶಿ

ರಾಗ- ಆನಂದಭೈರವಿ; ರುಂಪೆತಾಳ

ಯಾನೆಂಚೆ ಬಡವೆ ಯಾನೆಂಚೆ ಪರದೇಶಿ
ಶ್ರೀನಿಧಿ ಪರಿ ಎಂಕೊ ಈ ಇಟ್ಟಿ ಮುಟ್ಟ
ಪ್ರಷ್ಟಾಯಿನ ಅಪ್ಪಮೈ ಪೂದ್ದೆರಿಷ್ಟೆ ಈಯೆ
ಅಷ್ಟಾಬಂಧು ಕುಟುಮು ಮಾತ ಈಯೆ ||
ಪೆಟ್ಟಿಗೆದುಲಯಿದಾ ಅಷ್ಟಾಭರಣ ಈಯೆ
ಶ್ರೇಷ್ಠ ಮೂರುತ್ತಿ ಕೈಷ್ಟೆ ಈ ಇಟ್ಟಿ ಮುಟ್ಟೆ
ಬಡಪ್ರಷ್ಟಾನಯೆ ಈಯೆ, ಬಡಲ್ಲಾ ಜೀಂಜವ್ವನೀಯೆ
ಪುದೆಪ್ಪು ತುತ್ತೆರೆ ಕುಂಟು ಕೊಪ್ಪಿನೀಯೆ ||
ಬುಡೆದಿ ಜೋಳಕ್ಕೆನ್ನಾ ಪೂರ ಕೊಡಿಮುಟ್ಟುವನಿ ಈಯೆ
ಬುಡಂದೆ ಕಾಪಾಡಿ ಧಣೆ ಈ ಇಟ್ಟಿಮುಟ್ಟೆ

ಹರಿನಾಮೋದಾ ಗಿಳಿ

(ಹರಿನಾಮುದಾ ಗಿಳಿಯು)

ರಾಗ- ಶಾಂಭೋವಿ; ಅಷ್ಟತಾಳ

ಹರಿನಾಮೋದಾ ಗಿಳಿ ಪಾರುಂಡು ಜಗ್ಗೊಟು ॥
ಪರಮ ಭಾಗವತೇರ್ ಬಲೇನ್ ಬೀಸುಚೆರ್
ಕೋಪ ಪಣ್ಣನ ಪ್ರಾಣಿ ತೊಂಡ ನುಂಗುದು ಬುಡು
ತಾಪ ಪಣ್ಣನ ಪಿಲಿ ಬರ್ಯತ್ ಕೊಣಿವು ॥
ಕಾಪ್ತೂಡುಂದಾಂಡ ನಮ ಏದೆತ ಉಲಯಿ ಬುಡುಂ
ಆಪತ್ತಾಗಾಪ್ಯಂಡು ಆ ಮುದ್ದು ಆರಗಿಳಿ
ತಾದಿತ್ ಪ್ರೇನಗ ಕಳ್ಳೈರೆನ ಭಯೆ ಇಜ್ಞಿ
ಬೀಂದಿ ಮಾರಿನ್ ಅವ್ಯಾ ನೋತ್ ನೊಂಕುಂಡು ॥
ಆ ದುಷ್ಟ ಯಮದೂತೆರೆನ್ ರೆಂಕೆಡೇ ಬಡಿತ್
ತಾದಿ ತೋಜವು ಅನಾದಿ ಪಟ್ಟಣೋಗು

ದೂರು ಮಲ್ಲುವರದೇ

(ದೂರು ವಾಡುವರೇನೇ)

ರಾಗ- ಕೇದಾರಗೌಳ; ಬಾಪುತಾಳ

ದೂರು ಮಲ್ಲುವರದೇ || ಕೃಷ್ಣಯ್ಯನ್
ದೂರು ಮಲ್ಲುವರದೇ
ಪೂರ ಮಾಡಿ ಲೋಕ ಕಾಪಿ ಶ್ರೀಕೃಷ್ಣನ್
ಗೊಲ್ಲೆತೆ ಇಲ್ಲಗ್
ಕಳ್ಳುತನೊಟು ಬತ್ತಾದ್
ಗುಲ್ಲ ಮಲ್ಲಾದ್ ಅಲೆ
ಗಲ್ಲ ಅಗ್ಗಿವೆ ಪಣ್ಣ
ನಂದಗೋಮೆಲೋಡು
ಮಂದೆಗೋವ್ರ ಕಾ-
ತ್ತೊಂದು ಪೂರ್ಣೋ ಏಗಿ

ಹರಿನ್ ನಿನೆಪಂದಿ ನರಜನ್ಮ ದ (ಹರಿಯ ನೆನೆಯದ ನರಜನ್ಮವೇಕೆ)

ರಾಗ- ಪೂರ್ವಿ; ಅಷ್ಟತಾಳ

ಹರಿನ್ ನಿನೆಪಂದಿ ನರಜನ್ಮ ದೇಗ್

ನರ- ಹರಿನ್ ಕೊಂಡಾಡಂದಿ ನಾಲಯಿ ದೇಗ್

ಮೇದೊಲೇನೋದಂದಿ ಬಿರಣೆರ್ ದೇಗ್

ಕಾದರೆ ತೆರಿಯಂದಿ ಕ್ಷತ್ರಿಯೆ ದೇಗ್

ಕ್ಷೋಧ ಬುಡಂದಿನ ಸನ್ಯಾಸಿಲು ದೇಗ್

ಆದರೂ ಇಪ್ಪಂದಿ ಸಮ್ಮನ ದೇಗ್

ಸತ್ಯಶುದ್ಧ ಇಪ್ಪಂದಿ ಆಚಾರ ದೇಗ್

ನಿತ್ಯನೇಮ ಇಪ್ಪಂದಿ ಜಪತವ ದೇಗ್

ಭಕ್ತಿಡ್ ಮಲ್ಲಂದಿ ಹರಿಪೂಜೆ ದೇಗ್

ಉತ್ತಮೆರಿಪ್ಪಂದಿ ಸಭೆ ಅಷ್ಟ ದೇಗ್

ಉದರ ವೈರಾಗ್ಯ ಉಂದು

(ಉದರ ವೈರಾಗ್ಯವಿದು)

ರಾಗ- ನಾದನಾಮಕ್ರಿಯೆ; ಆದಿತಾಳ

ಉದರ ವೈರಾಗ್ಯ ಉಂದು || ಏಂಕ್ಲೇ
ಪದುಮನಾಭನ ಮಿತ್ರ ದಾಲ ಭಕ್ತಿ ಇಚ್ಛಿ

ಉದಯಕಾಲೋಡು ಲಕ್ಷ್ಯ ಗಡಗಡ ನಡುಗೊಂದು
ತುದೆಟ್ಟೊ ಮೀದ್ಯ ಬತ್ತೆ ಪಂಡೊಂದು ||
ಮದ ಮಜ್ಜರ ಕೋಪ ಉಲಯಿ ದಿಂಜದ್ಯ ದೀರ್ದೊ
ಬದಿಟಿತಿನಸ್ತಕ್ಕಾಳ್ಜಯ್ ತೋಜವುನ

ಕಂಚುಗಾರನಾ ಅಂಗಡಿದಾ ಲೆಕ್ಕ್ಷ್ಯಾ
ಕಂಚಿ ಪಿತ್ರಾಳೆ ಪ್ರತಿಮೆನ್ ದೀರ್ದೊ ||
ಮಿಂಚೊಡುಂದು ಸಾಲ್ ದೀಪ ಪೂತ್ತಪೊಂದು
ವಂಚನೆಟ್ ಬಾರಿ ಪೂಜೆ ಮಲ್ಲಿನವು

ದಿಕ್ಕೆ ಪಿದರುಲ್ಲಿನಾ (ಹೊಲೆಯ ಹೊರಗಿಹನೆ)

ರಾಗ- ಮುಖಾರಿ; ರುಂಪೆತಾಳ

ದಿಕ್ಕೆ ಪಿದರುಲ್ಲಿನಾ? ಉಲಯಿಜ್ಜೀನಾ? ||
ರಕ್ಕಸಾರಿನ್ನ ನಿನೆಪಿ ಭಕ್ತೇ ಪಣ್ಣಾಡಾಯಿನ
ಮೇಲ್ ಹರಿಕತೆನ್ ಕೇಣಂದಿನಾಯಿನೆ ದಿಕ್ಕೆ
ಶೀಲ ಬುಡುದು ನಡೆಬಿನಾಯೆ ದಿಕ್ಕೆ ||
ಅಭಾದ್ರ ಅರಸೆರ್ಗ್ ಕೇಚೆಣ್ಣೆಯೆಡ ದಿಕ್ಕೆ
ಸೂಕ್ಷೆನೋಟ್ಟಿಗು ಇತ್ತಿನಾಯೆ ದಿಕ್ಕೆ
ಬಿದ್ರಿತ್ತಾನಗ ದಾನ ಕೊರಂದಿನಾಯಿನೆ ದಿಕ್ಕೆ
ಮದ್ರ ಪಾಡ್ರ ಕೆರ್ರಿನಾಯೆ ದಿಕ್ಕೆ ||
ಬಧ್ವನುಡಿ ವರೆತಾ ಇಜ್ಜೀಯಾಯಿನೆ ದಿಕ್ಕೆ
ತುದ್ದೆ ತಾನೇ ಪಣ್ಣಾಯೆ ದಿಕ್ಕೆ
ಕೇಣಡಿ ಸಾಲ್ಮಾನು ಪಿರ ಕೊರಿಜ್ಜಾಡಾಯೆನೆ ದಿಕ್ಕೆ

ಪರ್ಣ ಮಲ್ಲೀರ್ ದಾನೆ?

(ಆರೇನು ವಾಡುವರು)

ರಾಗ- ಮುಖಾರಿ; ರ್ಯಾಂಪೆತಾಳ

ಪರ್ಣ ಮಲ್ಲೀರ್ ದಾನೆ ಭೂಲೋಕೊಡು ||
 ಪೂರ್ವ ಜನ್ಮೋದ ಕರ್ಮ ತರೆಟ್ ಬರೆಯಿನೆಕ್
 ಮಲ್ಲಿನಟೀಲ್ ಕೆಡ್‌ಂಡ ಕಟ್ಟೊಂದಿನಾಯೆ ಬುಡುಂಡ
 ತೆಲ್ಲಿ ಬುಡೆತೆಯೆ ಗೊಬ್ಬು ತೋಜಾವ್ರಂಡ ||
 ಮಲ್ಲಿ ಗೋಡೆದ ಚಿತ್ರ ಪಿಲಿ ತಿನರೆ ಬತ್ತೊಂಡ
 ಒಲ್ಲುಲ ಪಣಾಂದಿನವೈ ಪಾತೆದೆ ಪಂಡ

ಪೆದ್ದಿನಾ ಅಪ್ಪೆ ಜೋಕ್ಕೆಗ್ ವಿಷನ್ ಪಾಡ್‌ಂಡ
 ಮುದ್ದು ಮಲ್ಲಿನ ಅಮ್ಮೆ ಪಿದಯೆ ನೂಕುಂಡ
 ಶುದ್ದು ರಾಣೆಗ್ ದಾಸಿ ಎದುರುಪಾತೆರ ಪಂಡ
 ಗಿಡ್‌ಂಡು ಕತ್ತಲೆನೆ ಕರಡಿಲೆಕ ಬತ್ತೊಂಡ

ಕಣ್ಣಾದುಲಯಿದ ಗೊಂಬೆ ಕೈಂಟೆರೆಗ್ ಬತ್ತೊಂಡ
 ಪೂಣ್ಣುದಾ ಪೂರ್ಣಾಂಬಾಟ ಹೆಚ್ಚಾದ್ ಪೂರ್ಣಾಂಡ ||
 ಉಣ್ಣಾಂದಿನಾ ನುಪ್ಪು ಬಂಜಿಡ್ ಅಜೀಣಾಂಡ
 ಸ್ತಾನ್ ಕೀಂಡೆ ರ್ಯಾಂಪೆತಾಳ

ಧರ್ಮನೆ ಜಯ ಪನ್ನಿ ಮಲ್ಲಿ ವ (ಧರ್ಮವೇ ಜಯವೆಂಬ ದಿವ್ಯ ಮಂತ್ರ)

ರಾಗ- ಸಾಹೇರಿ; ಅಪ್ಪತಾಳ

ಧರ್ಮನೆ ಜಯ ಪನ್ನಿ ಮಲ್ಲಿ ಮಂತ್ರ,
ಮಮೋನು ತೆರಿದ್ದ ಮಲ್ಲಿರೆ ಬೋಡು ತಂತ್ರ ॥

ಮಿಷ್ಟಾಡಿನಯಗ್ರ ಷಟ್ಸ ಬುಕೆಸರೆ ಬೋಡು
ಮಸೆಬಿ ಕತ್ತಿದಯಗ್ರ ಮಣ ಪಾಡೊಡು ॥
ಪೃಸಿಗಾರನಕೋಲೆನ್ನಾ ವಿಧವಿಧ ಪುಗರೊಡು
ಕಿಸೆಕಳ್ಳನಾ ಪ್ರದರ್ಶ ಮಗಕ್ಕೆ ದೀಯೊಡು

ಬಿರವ್ರ ನಿಂದಿಪ್ರನಯಗ್ರ ಕ್ಯಾಮುಗಿಯೆರೆ ಬೋಡು
ಸರೆಟ್ ದೀನಾಯನ್ ಸೇರೆ ಬೋಡು ॥
ಕರ್ರಾಟಿ ಶತ್ರುನ ಇಲ್ಲ ನಡತ್ ಪೂರ್ವವರೆ ಬೋಡು
ಕೊರಿನೆಟ್ ಕುಂದೆಣ್ಣನಯನ್ ಲೆಪ್ಪೊಡು

ಕೊರೆ ರೋಚೆ ಹೋಕೆ ಹೋ ಹೋ ಹೋ ಹೋ ಹೋ

ಸತ್ಯವಂತೆರೆಗುಂದು ಕಾಲ ಅ

(ಸತ್ಯವಂತರಿಗಿದು ಕಾಲವಲ್ಲ)

ರಾಗ- ಮುಖಾರಿ; ರ್ಯಾಂಪೇತಾಳ

ಸತ್ಯವಂತೆರೆಗುಂದು ಕಾಲ ಅತ್ತ

ದುಷ್ಪ್ರ ಜನೋಕಿತೆ ಸುಭಿಕ್ಷ ಕಾಲ

ಹರಿಸ್ಯಾರಣೆ ಮಲ್ಲಿನಯೆ ಹಾಳಾಟಿನ ಕಾಲ

ಪರಮ ಪಾತಕಿಲೀಗ್ ಸುಭಿಕ್ಷಕಾಲ ||

ಸರಿಯಾಯಿ ಪತಿವೃತ್ತೆನ್ ನಿಂದೆಮಲ್ಲಿನ ಕಾಲ

ದುರುಬುದ್ಧಿ ಜಾರೆಲೆನ್ ಕೊಂಡಾಡಿ ಕಾಲ

ಲೂಪಕಾರ ಮಲ್ಲ್ಯಂಡ ಅಪಕರಿಪ್ರನ ಕಾಲ

ವಿಪರಿಮಿತ ತೆರಿನಯೆಗ್ ದುಭಿಕ್ಷ ಕಾಲ ||

ಇಪೆದಾಲ್ ಜೋಕುಲೆನ್ ನಂಬಂದಿನಾ ಕಾಲ

ಕಪಟವ್ಯಂದತ್ತ ನಿಜ ವಿಪರೀತ ಕಾಲ

ಶಕ್ತಿ ಅಂಡ ಉರಿಡಿ ಪೂದ್ದರ್ (ಶಕ್ತನಾದರೆ ಉರೆಲ್ಲ ನೆಂಟರು)

ರಾಗ- ಕಾಂಭೋದಿ; ರ್ಯಂಪೆತಾಳ

ಶಕ್ತಿ ಅಂಡ ಉರಿಡಿ ಪೂದ್ದರ್

ಅ- ಶಕ್ತಿ ಅಂಡ ಅಕುಲೆ ಕಡುವ್ಯೇರಿಲು

|| 3

ಕಮಲಪೂ ಸೂರ್ಯಾಚಾ ಇಟ್ಟಿ ಸಂಬಂಧೋದು
ವಿಮಲ ನೀರ್ಜಾದ ಮಿತ್ತ್ ತೇಲಾಡುಂಡು ||

ಕ್ರಮ ತತ್ತಾದ್ ನೀರ್ಜಾದ್ ಮಿತ್ತ್ ಬಾರುಂಡ, ರವಿ
ಗುಮೇಲಿ ಕಿರಣೋಗು ತಿಕ್ಷಾದ್ ಬಾಡ್ ಪೂರ್ವಂಡು

ಬಲ್ಲಿಬನ ಪೂತ್ತುನಗ ಗಾಳಿಬೀಜ್ಞಂಡ ತೂ
ಮಲ್ಲಿ ಆದ್ ರಾಪುಂಡು ಬಾನಮುಟ್ಟ ||

ಇಲ್ಲಿದಾ ದೀಪೋಗು ಗಾಳಿತ್ ಸೋಂಕ್ಷಂಡ
ಕುಲ್ಲಿನಲ್ಲನೆ ಬೊಲ್ಲು ತಕ್ಷಾದ್ ಪೂರ್ವಂಡು

ವರದೆ ಶ್ರೀಪುರಂದರ ವಿತ್ತಲೆ ಒಲಿಯೆಡ

ಕೆದುವೆ ಇರುತ್ತು ಹೇಳಿ ಸಹಿತ್ತು ಹೇಳು ||

ಮುಲ್ಲ ಇಪ್ಪಯೆ ಅಲ್ಲ ಪೂರ್ವ (ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ)

ರಾಗ- ರೇಗುಟ್ಟಿ; ಅಪ್ಪತಾಳ

ಮುಲ್ಲ ಇಪ್ಪಯೆ ಅಲ್ಲ ಪೂರ್ವಯೆ
ಕಲ್ಪಾಂತೆ ಈ ಇಪ್ಪಿನಲ್ಲ ಸೇರೊಲ ಎನ್ನ
ಮರಣಲ ಬೊಡ್ಡಿ ಜನನಲ ಬೊಡ್ಡಿ
ಕುರುತೆಲ್ಲ ಸಂಸಾರ ಕೋಟಲೆ ಬೊಡ್ಡಿ
ಕರುಣೆದ್ದೊ ಕ್ಯೇಕಂಜಿ ಮೇವಾಯಿ ನಿನ್ನ
ಚರಣ ತಾಮರೆದ ಸೃಷ್ಟಣೆದೊ ದೀಯೆನ್ನ

ಬೆಯ್ತಿನ ಸಂಸಾರೋ ಬೇನೆದ ಮಥೋಡು
ಸ್ಯೇತನೆ ಸೋತುದು ಈ ಕರಕರಿಟ್ಟೊ ||
ಕ್ಯೇತೊಲು ಆ ನಿನ್ನ ತುಳಸಿ ವೃಂದಾವನ
ಬಯೋಂದು ಅಡೆಗೆನ್ನ ಸೃಷ್ಟಣೆದೊ ದೀಯೆನ್ನ

ರಾಮನಾಮ ಪಾಯಸ

(ರಾಮನಾಮ ಪಾಯಸಕ್ಕೆ)

ರಾಗ- ಪಂತುವರಾಳಿ; ಅದಿತಾ

ರಾಮನಾಮ ಪಾಯಸೋಗು

ಕೃಷ್ಣನಾಮ ಸಕ್ತರೆ ॥

ವಿಶ್ವಲನಾಮ ನೆಯ್ಯ ಕಲತ್ರ

ಬಾಯಿ ಚಪ್ಪರಿಪ್ಪುಲೆ

ಒಮ್ಮನ ಗೋಧಿ ಕೊಣಡ್ರ್

ಚ್ಯಾರಾಗ್ನ್ಯ ಕಲ್ಲುಡ್ರ್ ಬೀಸ್ದ್ರ್

ಸುಮಾನ್ ಸಜ್ಜಿಗೆ ಪೂರಿತ್ರ್

ಕೆನ್ನಿ ಶಾಮಿಗೆ ಮಲ್ಲುಲೆ

ಹೃದಯ ಪನ್ನಿ ಕರತ ಉಲಯಿ

ಭಾವ ಪನ್ನಿ ನೀರ್ ಮಯಿತ್ರ್

ನೇರುದ್ರ್ ರುಧಿ ಹುಕ್ ನೇರು

ಮಂಗಲ ಪದ

ರಾಗ- ಮಧ್ಯಮಾವತಿ; ಏಕತಾಳ

ಮಂಗಲಂ | ಶುಭ | ಮಂಗಲಂ

ಪರಪಿನ ನೀರ್ದೆದ ಮೀನಾಗ್

ಬೆರಿಟ್ ಗುಡ್ಡನ್ ದೇತಿ ವರ್ಮೆಗ್

ಪಿರ ಭೂಮಿನ್ ಕೊಣಕೊತ್ತಿನ ಪಂಜಿಗ್

ಪುರುಬಾಲೆನ್ ಕಾತಿ ನರಸಿಂಹಗ್

ಭೂದಾನ ದತ್ತೋಂಡಿನ ವಾಮನಗ್

ಮೇದಿನಿಪೆರೆ ಕುಲ ಕೆರಿನಯಗ್ ||

ಕೋದಂಡ ಪತ್ತಿನ ದಶರಥರಾಮಗ್

ರಾಧಾಮಾಧವೆ ಗೋವಾಲಕೃಷ್ಣಗ್

ಬತ್ತುಲೆ ಉಂತಿನ ಬುದ್ಧಗ್

ಕಡ್ಡೋಂದು ಬತ್ತಿನ ಕಲ್ಕಿಗ್

ಶಬ್ದಾರ್ಥಪಟ್ಟಿ

	- ತುಚ್ಚೆ	ದೊಂಫ್ತೆ	- ಒಪ್ಪರ,
	- ತೊಟ್ಟೆ ಪತ್ತೆ,	ನೆಸಲ್ಲೆ/ನಿಸಲ್ಲೆ	- ಮುಂಡೆ
	ಅರಾದ್ದೆ ಪತ್ತೆ	ನೋಚೆ	- ಕೆಣಕೆಲ್ಲ
	- ಇತ್ತೆ	ಪಚೆರ್ಲಾ	- ಪಂತಿ
	- ನರಿ, ನರಿತ್ವಾಪ್ತಿ	ಪಜ್ಜೆ	- ಹೆಚ್ಚೆ
	- ಉಮ್ಮೆ	ಪ್ರದಯಿ	- ಕಾಂಟೆ
	- ಕತ್ತಿ, ಖಿಡ್ಗ	ಪ್ರರಲ್ಲಾ	- ಕೊಳಳಲ್ಲ
	- ಕೆಟುಕ್ಕೆ	ಪ್ರಸಿಗಾರೆ	- ಕಳು ಪ
	ತೊಳೆಜಾ,	ಪ್ರೋರಿಪ್ರ	- ಪ್ರೋದ್ವು
	ಅನುಗ್ರಹಿಪ್ತ	ಬಡಿ	- ನೋಪ್ತ
	- ಕಂಡಿಯೆರ	ಬಿದ್ದು	- ಸಿರಿತನೆ
	- ಚಲ್ಲಾಯೆ		ಮಲ್ಲಾತಿ
	- ಕೆನ್ನಿಬಾಲೆ	ಬಂಟು	- ಹಮ್ಮು
	- ಹಂಗ್‌ಸಾವುನ	ಬೊರು	- ಪ್ರಲ್ಪಿತ್ತೊ
	ಘಾತೆರೆ, ನಿಂದನೆ	ಮಜ್ಜಿ	- ಮಜೆ,
	- ಬೆಂಜಾ	ಮಮ್ಮು	- ಮಿರೆ